

**ಕರ್ನಾಟಕ ವಿಧಾನ ಪರಿಷತ್ತು**

ಚುಕ್ಕೆ ಗುರುತಿನ ಪ್ರಶ್ನೆ ಸಂ.	773
ಮಾನ್ಯ ಸದಸ್ಯರ ಹೆಸರು	ಶ್ರೀ ಮಂಜುನಾಥ ಭಂಡಾರಿ (ಸ್ಯೋಯೆ ಸಂಸ್ಥೆಗಳಿಂದ ಚುನಾಯಿತರಾದವರು)
ಉತ್ತರಿಸಬೇಕಾದವರು	ಅಬಕಾರಿ ಸಚಿವರು
ಉತ್ತರಿಸಬೇಕಾದ ದಿನಾಂಕ	13.07.2023

ಕ್ರ. ಸಂ.	ಪ್ರಶ್ನೆ	ಉತ್ತರ
ಅ)	<p>ರಾಜ್ಯದಲ್ಲಿ ಬಾರ್ ಹಾಗೂ ಮದ್ಯ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಇರುವ ನಿಯಮಗಳೇನು; ಪರವಾನಗಿ ನೀಡುವ ಪ್ರಾಧಿಕಾರ ಯಾವುದು; ರಾಜ್ಯದಲ್ಲಿ ಎಷ್ಟು ಬಾರ್ ಹಾಗೂ ಮದ್ಯ ಮಾರಾಟ ಮಳಿಗೆಗಳಿವೆ; ಅವುಗಳಿಂದ ಸರ್ಕಾರಕ್ಕೆ ಸಂಗ್ರಹವಾಗುತ್ತಿರುವ ಆದಾಯವೆಷ್ಟು; (ಮದ್ಯ ಮಾರಾಟ ಮಳಿಗೆವಾರು ಮತ್ತು ಜಿಲ್ಲಾವಾರು ವಿವರ ನೀಡುವುದು)</p>	<p>1992ನೇ ಸಾಲಿನಿಂದ ಹೊಸದಾಗಿ ಸಿಎಲ್-2, ಸಿಎಲ್-9 ಸನ್ನದನ್ನು ನೀಡಲು ನಿರ್ಬಂಧವಿರುವುದರಿಂದ ಅಬಕಾರಿ ಇಲಾಖೆಯಿಂದ ಯಾವುದೇ ಹೊಸ ಸಿಎಲ್-2 ಮತ್ತು ಸಿಎಲ್-9 ಸನ್ನದಿಗೆ ಮಂಜೂರಾತಿ ನೀಡಲಾಗುತ್ತಿಲ್ಲ.</p> <p>ರಾಜ್ಯದಲ್ಲಿ ಸಿಎಲ್-2, ಸಿಎಲ್-4, ಸಿಎಲ್-6ಎ, ಸಿಎಲ್-7, ಸಿಎಲ್-9, ಸಿಎಲ್-11ಸಿ, ಆರ್ ವಿ ಬಿ ಮತ್ತು ಇತರೆ ಪರವಾನಗಿಗಳನ್ನು ಈ ಕೆಳಕಂಡ ನಿಯಮಗಳನ್ನು ಪಾಲಿಸಿ ನೀಡಲಾಗುತ್ತಿದೆ.</p> <p>1) ಸಿಎಲ್-2, ಸಿಎಲ್-4, ಸಿಎಲ್-6ಎ, ಸಿಎಲ್-7, ಸಿಎಲ್-8, ಸಿಎಲ್-9 ಸನ್ನದುಗಳು: ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು 1968 ರಡಿಯಲ್ಲಿನ ನಿಯಮಗಳಲ್ಲಿ ಅಗತ್ಯವಾಗಿ ಕಲ್ಪಿಸಬೇಕಾಗಿರುವ ಮೂಲಭೂತ ಸೌಲಭ್ಯಗಳು ಮತ್ತು ಕರ್ನಾಟಕ ಅಬಕಾರಿ ಸನ್ನದುಗಳು (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967 ರಲ್ಲಿನ ನಿಯಮಗಳಡಿ ರೂಪಿಸಿರುವ ನಿರ್ಬಂಧಗಳು. ನಿಯಮಗಳ ಪ್ರತಿಯನ್ನು ಅನುಬಂಧ-1 ಮತ್ತು 2 ರಲ್ಲಿ ನೀಡಿದೆ.</p> <p>2) ಸಿಎಲ್-4, ಸಿಎಲ್-6ಎ, ಸಿಎಲ್-7, ಸಿಎಲ್-9 ಸನ್ನದುಗಳಿಗೆ ಹೊಂದಿಕೊಂಡಿರುವ ಆರ್‌ವಿಬಿ ಸನ್ನದುಗಳು: ಕರ್ನಾಟಕ ಅಬಕಾರಿ ಕಾಯಿದೆ 1965 ಮತ್ತು ಕರ್ನಾಟಕ ಅಬಕಾರಿ (ಚಿಲ್ಲರೆಯಾಗಿ ಬಿಯರ್ ಅನ್ನು ಮಾರಾಟ ಮಾಡುವ ಗುತ್ತಿಗೆ) ನಿಯಮ 1976 ರಡಿಯಲ್ಲಿನ ನಿಯಮಗಳು ಮತ್ತು</p>

		<p>ಕರ್ನಾಟಕ ಅಬಕಾರಿ ಸನ್ನದುಗಳ ಅಗತ್ಯವಾಗಿ ಕಲ್ಪಿಸಬೇಕಾಗಿರುವ ಮೂಲಭೂತ ಸೌಲಭ್ಯಗಳು ಮತ್ತು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967 ರಲ್ಲಿನ ನಿಯಮಗಳಡಿ ರೂಪಿಸಿರುವ ನಿರ್ಬಂಧಗಳು. ನಿಯಮಗಳ ಪ್ರತಿಯನ್ನು ಅನುಬಂಧ-3 ರಲ್ಲಿ ನೀಡಿದೆ.</p> <p>3) ಮೈಕ್ರೋಬ್ರವರಿ ಸನ್ನದುಗಳು: ಕರ್ನಾಟಕ ಅಬಕಾರಿ ಕಾಯಿದೆ 1965 ಮತ್ತು ಕರ್ನಾಟಕ ಅಬಕಾರಿ (ಬ್ರವರಿ) (ತಿದ್ದುಪಡಿ) ನಿಯಮಗಳು, 2010 ರಡಿಯ ನಿಯಮಗಳು ಮತ್ತು ಅಗತ್ಯವಾಗಿ ಕಲ್ಪಿಸಬೇಕಾಗಿರುವ ಮೂಲಭೂತ ಸೌಲಭ್ಯಗಳು ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರಲ್ಲಿನ ನಿಯಮಗಳಡಿ ರೂಪಿಸಿರುವ ನಿರ್ಬಂಧಗಳು. ನಿಯಮಗಳ ಪ್ರತಿಯನ್ನು ಅನುಬಂಧ-4 ರಲ್ಲಿ ನೀಡಿದೆ.</p> <p>4) ವೈನ್ ಟಾವರಿನ್/ವೈನ್ ಬೋಟರ್ ಸನ್ನದುಗಳು: ಕರ್ನಾಟಕ ಅಬಕಾರಿ ಕಾಯಿದೆ 1965 ಮತ್ತು ಕರ್ನಾಟಕ ಅಬಕಾರಿ (ಚಿಲ್ಲರೆಯಾಗಿ ವೈನ್‌ನ್ನು ಮಾರಾಟ ಮಾಡುವ ಹಕ್ಕು) ನಿಯಮಗಳು 2008 ರಡಿಯಲ್ಲಿನ ನಿಯಮಗಳು, ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರಲ್ಲಿನ ನಿಯಮಗಳಡಿ ರೂಪಿಸಿರುವ ನಿರ್ಬಂಧಗಳು. ನಿಯಮಗಳ ಪ್ರತಿಯನ್ನು ಅನುಬಂಧ-5 ರಲ್ಲಿ ನೀಡಿದೆ.</p> <p>5) ಕಾಕಂಬಿಯು ಸ್ಪಿರಿಟ್ ಉತ್ಪಾದನೆಗೆ ಪ್ರಮುಖ ಕಚ್ಚಾವಸ್ತುವಾಗಿರುತ್ತದೆ. ಕಾಕಂಬಿ ನಿಯಂತ್ರಣ ಆದೇಶ, 1961 ರನ್ನು ರದ್ದುಪಡಿಸಿದ ನಂತರವೂ ಕಾನೂನು ಇಲಾಖೆಯ ಅಧಿಪ್ರಾಯದಂತೆ ಎಂ-1 ಕಾಕಂಬಿ ಸನ್ನದನ್ನು ಸಕ್ಕರೆ ಕಾರ್ಖಾನೆಗಳಿಗೆ ಉತ್ಪಾದನೆ, ಹೊಂದುವಿಕೆ ಹಾಗೂ ಮಾರಾಟದ ಉದ್ದೇಶಕ್ಕಾಗಿ ಮತ್ತು ಎಂ-2 ಕಾಕಂಬಿ ಸನ್ನದನ್ನು ಡಿಸ್ಟಿಲರಿಗೆ ಹೊಂದುವಿಕೆ ಮತ್ತು ಸ್ಪಿರಿಟ್ ಉತ್ಪಾದನೆ ಉದ್ದೇಶಕ್ಕಾಗಿ ನೀಡಲಾಗುತ್ತಿದೆ.</p> <p>ಮುಂದುವರೆದು, ಈ ಎಲ್ಲಾ ಸನ್ನದುಗಳನ್ನು ಮಂಜೂರು ಮಾಡುವಾಗ ಅರ್ಜಿದಾರರುಗಳು ಕರ್ನಾಟಕ</p>
--	--	---------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------



ಅಬಕಾರಿ (ದೇಶೀ ಮತ್ತು ವಿದೇಶೀ ಮದ್ಯ ಮಾರಾಟ) ನಿಯಮಗಳು, 1968 ರ ನಿಯಮ 4(ಬಿ) ಪ್ರಕಾರ ಮತ್ತು ಕರ್ನಾಟಕ ಅಬಕಾರಿ (ಬ್ರಿವರಿ) ನಿಯಮಗಳು, 1967 ರ ನಿಯಮ 5(ಬಿ) ರನ್ವಯ ಅನರ್ಹರಾಗದಿರುವ ಬಗ್ಗೆ ಸ್ವಯಂಘೋಷಿತ ಮುಚ್ಚಳಿಕೆಯನ್ನು ಪಡೆಯಲಾಗುತ್ತದೆ.

ರಾಜ್ಯದಲ್ಲಿ ಎಂ.ಎಸ್.ಐ.ಎಲ್ ಸನ್ನದುಗಳನ್ನು ಮಂಜೂರು ಮಾಡಲು ಸರ್ಕಾರ ಅನುಸರಿಸುವ ಮಾರ್ಗಸೂಚಿಗಳು ಕೆಳಕಂಡಂತಿವೆ:

i. ಎಂ.ಎಸ್.ಐ.ಎಲ್ ಮಳಿಗೆಗಳನ್ನು ಕರ್ನಾಟಕ ಅಬಕಾರಿ (ಧಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968 ರ ನಿಯಮ-3(11-ಸಿ), 8, 8(ಎ) ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ-5ರ ಪ್ರಕಾರ ನಿಬಂಧನೆಗಳನ್ನು ವಾಲಿಸಿ ಮಂಜೂರು ಮಾಡಲು ಪೂರ್ವಾನುಮತಿ ನೀಡಲಾಗುವುದು.

ii. ಸರ್ಕಾರದ ಪತ್ರ ಸಂಖ್ಯೆ:ಎಫ್‌ಡಿ 07 ಇಎಫ್‌ಎಲ್ 2008 ದಿನಾಂಕ: 03.07.2009 ರಲ್ಲಿ ಪ್ರತಿ ತಾಲ್ಲೂಕಿಗೆ ಕನಿಷ್ಠ 2 ರಂತೆ 352 ಸನ್ನದುಗಳು, ಜಿಲ್ಲಾ ಕೇಂದ್ರಸ್ಥಾನಕ್ಕೆ 2 ರಂತೆ 58 ಸನ್ನದುಗಳು ಹಾಗೂ ಎಂಎಸ್‌ಐಎಲ್ ಸಂಸ್ಥೆ ಪ್ರಾದೇಶಿಕ ಬೇಡಿಕೆ ಅಧ್ಯಯನ ಆಧರಿಸಿ ಕೋರಿಕೆ ಸಲ್ಲಿಸುವ ಸ್ಥಳಗಳಿಗೆ 53 ಸನ್ನದುಗಳಂತೆ ಒಟ್ಟು 463 ಸನ್ನದುಗಳನ್ನು ಹಂಚಿಕೆ ಮಾಡಲಾಗಿದೆ.

iii. ಮುಂದುವರೆದು, ಸರ್ಕಾರದ ಪತ್ರ ಸಂಖ್ಯೆ: ಎಫ್‌ಡಿ 15 ಇಎಫ್‌ಎಲ್ 2015 ದಿ:23.09.2016 ರಲ್ಲಿ ಕೆಳಕಂಡ ಷರತ್ತುಗಳ ಮೇಲೆ ಎಂ.ಎಸ್.ಐ.ಎಲ್ ಸಂಸ್ಥೆಗೆ ಒಟ್ಟು 900 ಸನ್ನದುಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ.

- ಎಂ.ಎಸ್.ಐ.ಎಲ್ ಸಂಸ್ಥೆಯೇ ತನ್ನ ವಾಣಿಜ್ಯ ಕಾರ್ಯಸಾಧ್ಯತೆಗೆ ಅನುಗುಣವಾಗಿ ಸನ್ನದುಗಳ ಸ್ಥಳವನ್ನು ನಿಗದಿಗೊಳಿಸುವುದು. ಎಂ.ಎಸ್.ಐ.ಎಲ್ ಸಂಸ್ಥೆಯ ಅಧಿಕಾರಿಗಳು ಕರ್ನಾಟಕ ಅಬಕಾರಿ ಕಾಯ್ದೆಯನ್ವಯ ಮದ್ಯದಂಗಡಿಗಳನ್ನು ತೆರೆಯುವ

		<p>ನಿರ್ದಿಷ್ಟ ಸ್ಥಳಗಳನ್ನು ಗುರುತಿಸುವುದು.</p> <ul style="list-style-type: none"> <li>• ಈ ರೀತಿ ಗುರುತಿಸುವ ಸ್ಥಳಗಳು ಸರ್ಕಾರವು ತಿಳಿಸಿರುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಇರಬೇಕು ಹಾಗೂ ನಿಗದಿಪಡಿಸಿರುವ ಸಂಖ್ಯೆಯ ಮಿತಿಯಲ್ಲೇ ಇರಬೇಕು.</li> <li>• ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಮತ್ತೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ವರ್ಗಾವಣೆ ಆಗದಂತೆ ನೋಡಿಕೊಳ್ಳತಕ್ಕದ್ದು.</li> <li>• ಎಂ.ಎಸ್.ಐ.ಎಲ್ ಸಂಸ್ಥೆಯಿಂದ ಸನ್ನದು ಸ್ಥಳಗಳನ್ನು ಗುರುತಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ ನಂತರ ಅಂತಹ ಸನ್ನದು ಸ್ಥಳಗಳು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ- ನಿಯಮ 5 ರನ್ವಯ ಆಕ್ಷೇಪಣಾ ರಹಿತ ಸ್ಥಳದಲ್ಲಿರುವಂತೆ ಹಾಗೂ ಇತರೆ ಸಂಬಂಧಿಸಿದ ನಿಯಮಗಳಿಗೆ ಪೂರಕವಾಗಿರುವಂತೆ ಸಂಬಂಧಪಟ್ಟ ಅಬಕಾರಿ ಉಪ ಆಯುಕ್ತರು ನೋಡಿಕೊಳ್ಳುವುದು.</li> </ul> <p>iv. ಮುಂದುವರೆದು, ಸರ್ಕಾರದ ಪತ್ರ ಸಂಖ್ಯೆ: ಎಫ್‌ಡಿ 08 ಇಎಫ್‌ಎಲ್ 2020 ದಿ:08.09.2020 ರಲ್ಲಿ ಈಗಾಗಲೇ ಮಂಜೂರು ಮಾಡಿರುವ ಒಟ್ಟು 900 ಸನ್ನದುಗಳ ಪೈಕಿ ಬಾಕಿ ಉಳಿದಿರುವ 441 ಸನ್ನದುಗಳನ್ನು ಕೆಳಕಂಡ ಷರತ್ತುಗಳ ಮೇಲೆ ಪ್ರಾರಂಭಿಸಲು ಸರ್ಕಾರದ ಅನುಮೋದನೆ ನೀಡಲಾಗಿದೆ.</p> <ul style="list-style-type: none"> <li>• ಎಂ.ಎಸ್.ಐ.ಎಲ್ ಸಂಸ್ಥೆಯೇ ತನ್ನ ವಾಣಿಜ್ಯ ಕಾರ್ಯಸಾಧ್ಯತೆಗೆ ಅನುಗುಣವಾಗಿ ಸನ್ನದುಗಳ ಸ್ಥಳವನ್ನು ನಿಗದಿಗೊಳಿಸುವುದು. ಎಂ.ಎಸ್.ಐ.ಎಲ್ ಸಂಸ್ಥೆಯ ಅಧಿಕಾರಿಗಳು ಕರ್ನಾಟಕ ಅಬಕಾರಿ ಕಾಯ್ದೆಯನ್ವಯ ಮದ್ಯದಂಗಡಿಗಳನ್ನು ತೆರೆಯುವ ನಿರ್ದಿಷ್ಟ ಸ್ಥಳಗಳನ್ನು ಗುರುತಿಸುವುದು.</li> <li>• ಸಿಎಲ್-11(ಸಿ) ಕೋಟಾದಲ್ಲಿನ ಬಾಕಿ ಇರುವ 441 ಚಿಲ್ಲರೆ ಮದ್ಯ ಮಾರಾಟ ಸನ್ನದುಗಳ ಪೈಕಿ ಯಾವುದಾದರೂ ಸನ್ನದನ್ನು ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಮತ್ತೊಂದು ವಿಧಾನಸಭಾ ಕ್ಷೇತ್ರ</li> </ul>
--	--	---------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------



ವ್ಯಾಪ್ತಿಗೆ ವರ್ಗಾವಣೆ ಮಾಡುವುದಾದಲ್ಲಿ ಅದೇ ಜಿಲ್ಲೆಯ ಬೇರೆ ಯಾವುದಾದರೂ ಅಗತ್ಯವಿರುವ ವಿಧಾನಸಭಾ ಕ್ಷೇತ್ರಕ್ಕೆ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ 5 ರನ್ವಯ ಆಕ್ಷೇಪಣಾ ರಹಿತ ಸ್ಥಳಕ್ಕೆ ದಿನಾಂಕ:31.12.2020 ರೊಳಗೆ ವರ್ಗಾವಣೆ ಮಾಡಿಕೊಳ್ಳತಕ್ಕದ್ದು.

- ಎಂ.ಎಸ್.ಐ.ಎಲ್ ಸಂಸ್ಥೆಯಿಂದ ಸನ್ನದು ಸ್ಥಳಗಳನ್ನು ಗುರುತಿಸಿ ಅಬಕಾರಿ ಇಲಾಖೆಗೆ ಸಲ್ಲಿಸಿದ ನಂತರ ಅಂತಹ ಸನ್ನದು ಸ್ಥಳಗಳು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ 5 ರನ್ವಯ ಆಕ್ಷೇಪಣಾ ರಹಿತ ಸ್ಥಳದಲ್ಲಿರುವಂತೆ ಹಾಗೂ ಇತರೆ ಸಂಬಂಧಿಸಿದ ನಿಯಮಗಳಿಗೆ ಪೂರಕವಾಗಿರುವಂತೆ ಸಂಬಂಧಪಟ್ಟ ಅಬಕಾರಿ ಉಪ ಆಯುಕ್ತರು ನೋಡಿಕೊಳ್ಳತಕ್ಕದ್ದು.

v. ಸುತ್ತೋಲೆ ಸಂಖ್ಯೆ: ಆಇ 65 ಇಡಬ್ಬಿಪಿ 2020. ದಿನಾಂಕ:09.10.2020 ರಲ್ಲಿ ಕೆಳಕಂಡ ಷರತ್ತುಗಳನ್ನು ವಿಧಿಸಿ ಅದರನ್ವಯ ದೃಢೀಕರಿಸಿಯೇ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿರುತ್ತದೆ.

- ಎಂ.ಎಸ್.ಐ.ಎಲ್. ಸಂಸ್ಥೆಯು ಸಿಎಲ್-11ಸಿ ಸನ್ನದಿಗಾಗಿ ಅರ್ಜಿಯನ್ನು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ 2ರನ್ವಯ ಮತ್ತು ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು, 1968ರ ನಿಯಮ 4(1)(ಬಿ)ರ ನಮೂನೆ ಸಿಎಲ್-1ಎ ರಲ್ಲಿಯೇ ಸಲ್ಲಿಸತಕ್ಕದ್ದು.

- ಎಂ.ಎಸ್.ಐ.ಎಲ್. ಸಂಸ್ಥೆಯ ಪರವಾಗಿ ಸಿಎಲ್-11ಸಿ ಸನ್ನದಿಗಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಯು ಎಂ.ಎಸ್.ಐ.ಎಲ್. ಸಂಸ್ಥೆಯ ನಿರ್ದೇಶಕ ಮಂಡಳಿಯಿಂದ ಅಧಿಕರಿಸಲ್ಪಟ್ಟಿರತಕ್ಕದ್ದು ಮತ್ತು ಅರ್ಜಿಯನ್ನು ನಮೂನೆ ಸಿಎಲ್-1ಎ ರಲ್ಲಿ ಮತ್ತು ಕರ್ನಾಟಕ ಅಬಕಾರಿ

		<p>(ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು, 1968ರ ನಿಯಮ 4ರ ಘೋಷಣೆಯನ್ವಯ ಸಲ್ಲಿಸತಕ್ಕದ್ದು.</p> <ul style="list-style-type: none"> <li>• ಈ ರೀತಿಯಾಗಿ ಅಧಿಕರಿಸಲ್ಪಟ್ಟ ವ್ಯಕ್ತಿಯು ಸನ್ನದಿಗಾಗಿ ಅರ್ಜಿಯನ್ನು ಸಕ್ಷಮ ಪ್ರಾಧಿಕಾರಿಯಾದ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.</li> </ul> <p>ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು, 1968ರ ನಿಯಮ 5 ರನ್ವಯ ಸನ್ನದು ಮಂಜೂರಾತಿ ಸಂಬಂಧ ಪೂರ್ವಾನುಮತಿಗೆ ಶಿಫಾರಸ್ಸು ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳು ಹೊಂದಿದ್ದು, ಸದರಿಯವರ ಶಿಫಾರಸ್ಸನ್ನು ಪರಿಗಣಿಸಿ, ಅಬಕಾರಿ ಆಯುಕ್ತರು ಸನ್ನದು ಮಂಜೂರಾತಿಗೆ ಪೂರ್ವಾನುಮತಿ ನೀಡಿದ ನಂತರದಲ್ಲಿ ಸನ್ನದನ್ನು ಮಂಜೂರು ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುತ್ತದೆ.</p> <p>ರಾಜ್ಯದಲ್ಲಿ 2022-23ನೇ ಅಬಕಾರಿ ಸಾಲಿನಲ್ಲಿ ಒಟ್ಟು 12,614 ಸನ್ನದುಗಳಿವೆ. ಇವುಗಳ ಪೈಕಿ 3635 ಬಾರ್ ಅಂಡ್ ರೆಸ್ಪೋರೆಂಟ್, 3988 ಸಿಎಲ್-2 ಸನ್ನದುಗಳು ಮತ್ತು 1040 ಸಿಎಲ್-11ಎ ಮದ್ಯದಂಗಡಿಗಳಿರುತ್ತವೆ. ಸನ್ನದುಗಳಿಂದ ವಾರ್ಷಿಕ ಸನ್ನದು ಶುಲ್ಕ ಹೆಚ್ಚುವರಿ ಸನ್ನದು ಶುಲ್ಕ ದಂಡ ಮತ್ತು ಮುಟ್ಟುಗೋಲು ರೂಪದಲ್ಲಿ 2022-23ನೇ ಅಬಕಾರಿ ಸಾಲಿಗೆ 679.38 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹವಾಗಿರುತ್ತದೆ. ಜಿಲ್ಲಾವಾರು ಮತ್ತು ವಿವಿಧ ಸನ್ನದುವಾರು ಸಂಗ್ರಹವಾದ ಅಬಕಾರಿ ರಾಜಸ್ವದ ವಿವರವನ್ನು ಅನುಬಂಧ-6ರಲ್ಲಿ ಇರಿಸಿದೆ.</p> <p>ಸನ್ನದುಗಳಲ್ಲಿ ಮಾರಾಟ ಮಾಡಲು ಖರೀದಿಸುವ ಮದ್ಯದ ಮೇಲಿನ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಅಬಕಾರಿ ಸುಂಕಗಳನ್ನು ಮದ್ಯ ಉತ್ಪಾದಕ ಡಿಸ್ಟಿಲರಿ/ಬ್ರಿವರೀಸ್/ವೈನರಿ ಘಟಕಗಳ ಹಂತದಲ್ಲೇ ಸಂಗ್ರಹಿಸಲಾಗುತ್ತಿದೆ. ಆದ್ದರಿಂದ, ಸನ್ನದುಗಳಿಂದ ವಾರ್ಷಿಕ ಸನ್ನದು ಶುಲ್ಕ ಹೆಚ್ಚುವರಿ ಸನ್ನದು</p>
--	--	---------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------



		<p>ಶುಲ್ಕ ದಂಡ ಮತ್ತು ಮುಟ್ಟುಗೋಲು ರೂಪದಲ್ಲಿ ಮಾತ್ರ ನೇರವಾಗಿ ಅಬಕಾರಿ ರಾಜಸ್ವ ಸಂಗ್ರಹವಾಗುತ್ತಿದೆ.</p>
<p>ಆ) ರಾಜ್ಯದಲ್ಲಿ ಬಾರ್ ಹಾಗೂ ಮದ್ಯ ಮಾರಾಟ ಮಳಿಗೆಗಳಲ್ಲದೆ ಇತರ ಅಂಗಡಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಈ ಬಗ್ಗೆ ಸರ್ಕಾರವು ಕೈಗೊಂಡ ಕ್ರಮಗಳೇನು; (ಪ್ರಕರಣವಾರು ಮತ್ತು ಜಿಲ್ಲಾವಾರು ವಿವರ ನೀಡುವುದು)</p>		<p>ರಾಜ್ಯದ ಗ್ರಾಮಾಂತರ ಭಾಗದಲ್ಲಿ ಅನಧಿಕೃತ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.</p> <p>ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಅಬಕಾರಿ ಇಲಾಖೆಯಿಂದ ವಲಯ ವ್ಯಾಪ್ತಿಯ ರೂಟ್‌ಗಳಲ್ಲಿ ನಿರಂತರವಾಗಿ ಗಸ್ತು ನಡೆಸಲಾಗುತ್ತಿದೆ. ಸದರಿ ಗಸ್ತಿನ ಸಮಯದಲ್ಲಿ ಮತ್ತು ದೂರು ಸ್ವೀಕೃತವಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿ ಅಕ್ರಮಗಳು ಕಂಡುಬಂದಲ್ಲಿ ಅಬಕಾರಿ ಕಾಯ್ದೆ ಮತ್ತು ನಿಯಮಗಳನುಸಾರ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.</p> <p>ರಾಷ್ಟ್ರೀಯ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆ ಹಾಗೂ ವಲಯ ವ್ಯಾಪ್ತಿಯಲ್ಲಿ ನಿರ್ಧರಿಸಿರುವ ರೂಟ್‌ಗಳಲ್ಲಿ ನಿಯಮಿತವಾಗಿ ರಸ್ತೆಗಾವಲು ನಡೆಸಿ ಸಂಶಯಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಸಭೆಯನ್ನು ಏರ್ಪಡಿಸಿ ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಕ್ರಮ ಹತ್ತಿಕಲು ಕ್ರಮವಹಿಸುವ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಜಂಟಿ ಕಾರ್ಯಚರಣೆ ನಡೆಸಲಾಗುತ್ತಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 50 ರಂತೆ ಕಾರ್ಯವ್ಯಾಪ್ತಿಯಲ್ಲಿ ನಡೆಯುವ ಅಬಕಾರಿ ಅಕ್ರಮಗಳ ಕುರಿತು ಮಾಹಿತಿ ನೀಡಲು ತಿಳುವಳಿಕೆ ಪತ್ರ ಜಾರಿಗೊಳಿಸಲಾಗಿರುತ್ತದೆ. ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.</p> <p>ರಾಜ್ಯದಲ್ಲಿ ಕಳೆದ 03 ವರ್ಷಗಳಲ್ಲಿ ನಡೆಸಿದ ದಾಳಿ, ದಾಖಲಿಸಿರುವ ಪ್ರಕರಣಗಳ ವಿವರ ಮತ್ತು ಜಿಲ್ಲಾವಾರು</p>


	<p>ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಬಾರ್ ಮತ್ತು ವೈನ್‌ಶಾಪ್‌ಗಳನ್ನು; ಆದಾಯ ಸಂಗ್ರಹ ಮತ್ತು ಇತ್ತೀಚೆಗೆ ವೈನ್‌ಶಾಪ್ ಪರವಾನಗಿ ಯಾವಾಗ ನೀಡಲಾಯಿತು; (ವಿವರ ನೀಡುವುದು)</p>	<p>ವಿವರವನ್ನು ಅನುಬಂಧ-7ರಲ್ಲಿ ಇರಿಸಿದೆ.</p> <p>2022-23ನೇ ಅಬಕಾರಿ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 542 ಸನ್ನದುಗಳಿವೆ. ಇವುಗಳ ಪೈಕಿ 217 ಬಾರ್ ಅಂಡ್ ರೆಸ್ಟೋರೆಂಟ್, 154 ಸಿಎಲ್-2 ಸನ್ನದುಗಳು ಮತ್ತು 31 ಸಿಎಲ್-11A ಮದ್ಯದಂಗಡಿಗಳಿರುತ್ತವೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 439 ಸನ್ನದುಗಳಿವೆ. ಇವುಗಳ ಪೈಕಿ 203 ಬಾರ್ ಅಂಡ್ ರೆಸ್ಟೋರೆಂಟ್, 89 ಸಿಎಲ್-2 ಸನ್ನದುಗಳು ಮತ್ತು 15 ಸಿಎಲ್-11A ಮದ್ಯದಂಗಡಿಗಳಿರುತ್ತವೆ.</p> <p>ಸನ್ನದುಗಳಿಂದ ವಾರ್ಷಿಕ ಸನ್ನದು ಶುಲ್ಕ ಹೆಚ್ಚುವರಿ ಸನ್ನದು ಶುಲ್ಕ ದಂಡ ಮತ್ತು ಮುಖ್ಯಗೋಲು ರೂವದಲ್ಲಿ 2022-23ನೇ ಅಬಕಾರಿ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28.37 ಕೋಟಿ ರೂ. ಮತ್ತು ಉಡುಪಿ ಜಿಲ್ಲೆಯಲ್ಲಿ 20.84 ಕೋಟಿ ರೂ.ಗಳನ್ನು ಅಬಕಾರಿ ರಾಜಸ್ವ ಸಂಗ್ರಹವಾಗಿರುತ್ತದೆ.</p> <p>1992ನೇ ಸಾಲಿನಿಂದ ಹೊಸದಾಗಿ ಸಿಎಲ್-2, ಸಿಎಲ್-9 ಸನ್ನದನ್ನು ನೀಡಲು ನಿರ್ಬಂಧವಿರುವುದರಿಂದ ಅಬಕಾರಿ ಇಲಾಖೆಯಿಂದ ಹೊಸದಾಗಿ ಸಿಎಲ್-2 ಮತ್ತು ಸಿಎಲ್-9 ಸನ್ನದುಗಳ ಮಂಜೂರಾತಿ ನೀಡಲಾಗುತ್ತಿಲ್ಲ. ಆದ್ದರಿಂದ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಯಾವುದೇ ಹೊಸ ವೈನ್‌ಶಾಪ್ ಪರವಾನಗಿಯನ್ನು ನೀಡಿರುವುದಿಲ್ಲ.</p> <p>ಕಳೆದ ಒಂದು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 02 ಸಿಎಲ್-11A ಸನ್ನದನ್ನು ಮಂಜೂರು ಮಾಡಲು ಪೂರ್ವಾನುಮತಿ ನೀಡಲಾಗಿರುತ್ತದೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಯಾವುದೇ ಸಿಎಲ್-11A ಸನ್ನದನ್ನು ಮಂಜೂರು ಮಾಡಲು ಪೂರ್ವಾನುಮತಿ ನೀಡಿರುವುದಿಲ್ಲ.</p> <p>ವಿವಿಧ ಸನ್ನದುವಾರು ಮಾಹಿತಿ ಹಾಗೂ ಜಿಲ್ಲಾವಾರು ಸಂಗ್ರಹವಾದ ಅಬಕಾರಿ ರಾಜಸ್ವದ ವಿವರವನ್ನು ಅನುಬಂಧ-8ರಲ್ಲಿ ಇರಿಸಿದೆ.</p>
--	-------------------------------------------------------------------------------------------------------------------------------------------------------------	--------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------



<p>ಈ) ರಾಜ್ಯದಲ್ಲಿ ಬಾರ್ ಹಾಗೂ ವೈನ್ ಶಾಪ್‌ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ಇರುವ ಸ್ಥಳಾಂತರಿಸಲು ಇರುವ ನಿಯಮಗಳೇನು; ಸ್ಥಳಾಂತರಿಸುವ ಅಧಿಕಾರ ವ್ಯಾಪ್ತಿ ಎಷ್ಟು; ಪ್ರಾಧಿಕಾರ ಯಾವುದು; (ಎವರ ನೀಡುವುದು)</p>	<p>ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ-5 ರನ್ವಯ ಉದ್ದೇಶಿತ ಸನ್ನದಿನ 100 ಮೀಟರ್ ಅಂತರದೊಳಗೆ ಯಾವುದೇ ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಆಸ್ಪತ್ರೆಗಳು (30 ಬೆಡ್ ಗಳನ್ನು ಹೊಂದಿರುವ ಆಸ್ಪತ್ರೆಗಳು) ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಕಾಲೋನಿಗಳು ಇರುವಂತಿಲ್ಲ. ಯಾವುದೇ ರಾಜ್ಯ ಸರ್ಕಾರದ/ಕೇಂದ್ರ ಸರ್ಕಾರದ ಕಛೇರಿಯಾಗಲೀ ಅಥವಾ ಸ್ಥಳೀಯ ಸಂಸ್ಥೆಗಳ ಕಛೇರಿಯಾಗಲೀ ಅವುಗಳ ಮುಖ್ಯಸ್ಥರು ಗ್ರೂಪ್ "ಎ" ಅಥವಾ ಗ್ರೂಪ್ "ಬಿ" ಅಧಿಕಾರಿಯಾಗಿದ್ದಲ್ಲಿ ಆ ಕಛೇರಿಯು ಅಕ್ಷೇಪಣಾ ಸ್ಥಳವೆಂದು ಪರಿಗಣಿಸಲ್ಪಡುತ್ತದೆ. ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲು ಸಂಖ್ಯೆ:12164-12166/2016 ರ ದಿನಾಂಕ:31-03-2017 ರಲ್ಲಿ ಆದೇಶಿಸಿದಂತೆ 20,000ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ 500 ಮೀಟರ್ (ಸರ್ವಿಸ್ ರಸ್ತೆಯು ಹಾದು ಹೋಗಿದ್ದಲ್ಲಿ ಸರ್ವಿಸ್ ರಸ್ತೆಯ ಅಂಚಿನಿಂದ ಅಥವಾ ರಾಜ್ಯ/ರಾಷ್ಟ್ರೀಯ ಹೆದ್ದಾರಿಯ ಅಂಚಿನಿಂದ) ಅಂತರದಲ್ಲಿ ಯಾವುದೇ ಸನ್ನದನ್ನು ಮಂಜೂರು ಮಾಡುವಂತಿಲ್ಲ. 20,000ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ 220 ಮೀಟರ್ (ಸರ್ವಿಸ್ ರಸ್ತೆಯು ಹಾದು ಹೋಗಿದ್ದಲ್ಲಿ ಸರ್ವಿಸ್ ರಸ್ತೆಯ ಅಂಚಿನಿಂದ ಅಥವಾ ರಾಜ್ಯ/ರಾಷ್ಟ್ರೀಯ ಹೆದ್ದಾರಿಯ ಅಂಚಿನಿಂದ) ಅಂತರದಲ್ಲಿ ಯಾವುದೇ ಸನ್ನದನ್ನು ಮಂಜೂರು ಮಾಡಲು ಅವಕಾಶವಿರುವುದಿಲ್ಲ.</p> <p>ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ 23ರಲ್ಲಿನ ಉಪ ನಿಯಮ ಎ, ಬಿ, ಸಿ, ರಲ್ಲಿ ತಿಳಿಸಿರುವಂತೆ ಸನ್ನದು ಸ್ಥಳಾಂತರಗೊಳಿಸಲು ಅಧಿಕಾರ ವ್ಯಾಪ್ತಿಯನ್ನು ಜಿಲ್ಲೆಯ ಅಬಕಾರಿ ಉಪ ಆಯುಕ್ತರುಗಳಿಗೆ ನೀಡಲಾಗಿರುತ್ತದೆ. ಎವರವನ್ನು</p>
-----------------------------------------------------------------------------------------------------------------------------------------------------------------------------------------------------	------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------

		ಅನುಬಂಧ-9ರಲ್ಲಿ ಇರಿಸಿದೆ.				
ಉ) ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಎಷ್ಟು ಬಾರ್ ಹಾಗೂ ವೈನ್‌ಶಾಪಗಳನ್ನು ಸ್ಥಳಾಂತರಿಸಲಾಗಿದೆ; ಯಾವ್ಯಾವ ಕಾರಣಗಳಿಗಾಗಿ ಸ್ಥಳಾಂತರಿಸಲಾಗಿದೆ? (ಎವರ ನೀಡುವುದು)		ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸ್ಥಳಾಂತರಗೊಂಡಿರುವ ಬಾರ್ ಮತ್ತು ವೈನ್‌ಶಾಪ ಗಳ ವಿವರಗಳು ಕೆಳಕಂಡಂತಿದೆ.				
		ಕ್ರ. ಸಂ.	ಜಿಲ್ಲೆ	ವರ್ಷ	ಸಿಎಲ್-2	ಸಿಎಲ್-9
		1.	ದಕ್ಷಿಣ ಕನ್ನಡ	2020-21	3	7
				2021-22	6	6
				2022-23	5	6
		2.	ಉಡುಪಿ	2020-21	2	8
	2021-22	2		4		
	2022-23	2		8		
ಒಟ್ಟು				20	39	
		ಸನ್ನದುದಾರರ ವ್ಯಾಪಾರದ ಹಿತದೃಷ್ಟಿಯಿಂದ ಸದರಿ ಸನ್ನದುಗಳನ್ನು ಸ್ಥಳಾಂತರಿಸಲಾಗಿದ್ದು, ಸ್ಥಳಾಂತರಗೊಂಡ ಸನ್ನದುಗಳ ವಿವರಗಳನ್ನು ಅನುಬಂಧ-10ರಲ್ಲಿ ಇರಿಸಿದೆ.				

ಅಂ 45 ಇಎಲ್‌ಕ್ಯೂ 2023

  
(ಆರ್.ಬಿ. ತಿಮ್ಮಾಮರ)

ಅಬಕಾರಿ ಸಚಿವರು



6202105-2

	Page No.
Deposits (Omitted)	1336
to be furnished	1337
excise label	1337
approval of brand labels of liquor outside Karnataka	1337
approval of brand labels of liquor outside India	1338
liquor	1338
to be paid in advance	1339
to be fixed	1341
maximum retail prices	1341
of the provisions of the Act	1345
Accounts (Omitted)	1345
accounts by the Inspector of excise and after the renewal of licences (Omitted)	1345
of cancellation of a licence (Omitted)	1345
and	1346 - 1380
FORMS	1381 - 1518 & 1518(1)-1518(2)
RULES	

# THE KARNATAKA EXCISE (SALE OF INDIAN AND FOREIGN LIQUORS) RULES, 1968

(As amended by GSR 90, dated 22-2-1969; GSR 216, dated 13-6-1969; GSR 403, dated 19-11-1970; GSR 273, dated 3-8-1972; GSR 159, dated 19-4-1973; GSR 344, dated 14-10-1976; GSR 409, dated 23-11-1976; GSR 344, dated 23-12-1976; GSR 149, dated 14-6-1978; GSR 152, dated 14-6-1978; GSR 16, dated 16-10-1978; GSR 327, dated 25-10-1978; GSR 145, dated 3-8-5-1979; GSR 96, dated 24-4-1980; GSR 191, dated 28-6-1980; GSR 35, dated 6-2-1981; GSR 121, dated 11-5-1981; GSR 140, dated 20-6-1983; GSR 144, dated 24-6-1983; GSR 292, dated 16-12-1983; GSR 32, dated 24-1-1984; GSR 277, dated 30-11-1984; GSR 214, dated 1-8-1986; GSR 20, dated 17-1-1987; GSR 80, dated 25-3-1987; GSR 140, dated 29-6-1987; GSR 294, dated 9-11-1987; GSR 39, dated 24-6-1988; SO 1380, dated 11-6-1988; GSR 173, dated 13-9-1989; GSR 21, dated 25-9-1989; GSR 16, dated 6-2-1990; GSR 25, dated 15-3-1991; GSR 39, dated 21-2-1992; GSR 84, dated 7-5-1992; GSR 74, dated 15-4-1993; GSR 93, dated 30-4-1993; GSR 182, dated 20-9-1993; Notification No. FD 22 PES 93(1), dated 9-5-1994; GSR 105, dated 5-7-1994; Notification No. FD 10 PES 95(1), dated 31-5-1995; FD 12 PES 95(iv), dated 29-6-1996; FD 325 EDC 95, dated 13-2-1997; GSR 67, dated 7-6-1997; Notification No. FD 18 EDC 97(1), dated 18-10-1997; FD 7 PES 98(1), dated 18-6-1998; FD 3 PES 99(iv), dated 9-4-2000; FD 9 PES 2000, dated 23-6-2000; FD 12 PES 2000, dated 24-6-2000; FD 2000, dated 18-11-2000; FD 23 PES 99(2), dated 18-11-2000; FD 2 PES 2000, dated 22-2-2001; FD 15 PES 2001, dated 4-7-2001; FD 13 PES 2001(4), dated 13-7-2001; FD 15 PES 99(1), dated 24-6-2002; FD 18 PES 2002, dated 29-6-2002; FD 15 PES 99(1), dated 23-8-2002; FD 20 PES 2002, dated 1-4-2003; FD 2002, dated 22-4-2003; FD 9 PES 2003(5), dated 5-6-2003; FD 16 PES 2003, dated 30-6-2003; FD 14 PES 2003(1), dated 30-6-2003; FD 2 PES 2004, dated 3-2-2004; FD 36 PES 2003(5), dated 23-2-2004; FD 06 PES 2006(7), dated 19-6-2006; FD 09 PES 2007, dated 29-6-2007; FD 17 PES 2007, dated 12-7-2008; FD 01 PES 2008, dated 25-3-2008; FD 3 PES 2008, dated 22-11-2008; FD 2008(1), dated 15-1-2009; FD 17 PES 2009, dated 3-8-2009; FD 08 PES 2009(1), dated 27-8-2013; FD 08 PES 2014(IV), dated 28-2-2014; FD 14 PES 2013, dated 9-6-2014; FD 06 PES 2011, dated 1-8-2014; FD 09 PES 2014(1), dated 15-1-2015; FD 13 PES 2014(1), dated 18-6-2015; FD 02 PES 2015, dated 15-4-2016; PES 2015, dated 28-5-2016; FD 11 PES 2016, dated 23-6-2016; FD 12 PES 2016, dated 30-6-2016; FD 17 PES 2015, dated 4-11-2016; FD 01 PES 2017, dated 8-6-2017; FD 08 PES 2016(1), dated 11-7-2017; FD 17 PES 2017(III), dated 20-1-2018; FD 16 PES 2017, dated 5-2-2018; FD 07 PES 2018, dated 20-11-2018; FD 02 (2) PES 2019, dated 17-12-2019; FD 08(1) PES 2020, dated 9-6-2021 and PES 2021(VI), dated 1-7-2022.)

GSR 7.—In exercise of powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules, the draft of the same having previously published, as required by sub-section (1) of Section 71 of the

L Published in the Karnataka Gazette, dated 11-1-1968 vide Notification No. HD 73 dated 4-1-1968.



Notification GSR No. 479 in Part IV-Section 2C(i) of the Karnataka Act, Extraordinary, dated 26th October, 1967, namely:—

Title, application and commencement.—(1) These rules may be called Karnataka Excise (Sale of Indian and Foreign Liquors) Rules, 1968.

) They shall apply to the sale of Indian liquor [x x x x] and Foreign

) They shall come into force at once.

CASE LAW

Public interest petition filed under Article 32 not entertainable as it is to enforce Directive Principles under Article 47.

Public interest petition filed under Article 32 of the Constitution is that the prohibition is not being implemented as enjoined by Article 47. The prohibition is not being implemented as enjoined by Article 47. The Directive Principles of State Policy enjoins that the State shall regard the health as among its primary duties and, in particular, the State shall endeavour to bring about prohibition of the consumption except for medicinal purposes of intoxicating drinks and of drugs which are injurious to health. Article 47 as in Part IV of the Constitution which contains Directive Principles of State Policy. Article 37 enjoins that the provisions of this part shall be enforceable by any Court, but the principles therein laid down are nevertheless fundamental in the governance of the country and it shall be the duty of the State to apply these principles in making laws. It has to be borne in mind that Article 32 of the Constitution gives the Supreme Court the power to enforce rights which are fundamental rights. Fundamental rights are enforceable, Directive Principles are not. Directive Principles are aimed at securing certain values or enforce certain attitudes in the law making and in the administration of law. Directive Principles cannot in the very nature of things be enforced in a Court of law. Whether a law should be made embodying the principles of Directive Principles depends on the legislative machinery through which policy preferences are determined and Supreme Court is not the forum for the conflicting claims of policies or priorities should be debated. To make the State accept a particular policy, desirable and necessary as the policy might be is not the function of Article 32 of the Constitution. Article 32 is the nest for all the bees in the bonnet of 'public spirited persons'. — B. Venkataswami v Union of India, (1990)3 SCC 65. [Articles 32 and 47]

Public interest petition under Article 32 is that the policy of prohibition is not being implemented as enjoined by Article 47 of the Constitution. Article 47 of the Constitution, which is part of our Directive Principles of State policy

The brackets and words "other than alcohol" omitted by GSR 273, dated 3-8-1972, w.e.f. 4-8-1972.

enjoins that the State shall regard the raising of the level of nutrition and the standard of living of its people and the improvement of public health among its primary duties and, in particular, the State shall endeavour to bring about prohibition of the consumption except for medicinal purposes of intoxicating drinks and of drugs which are injurious to health. Article 47 is in Part IV of the Constitution which contains Directive Principles of State Policy. Article 37 enjoins that the provisions of this part shall be enforceable by any Court, but the principles therein laid down are nevertheless fundamental in the governance of the country and it shall be the duty of the State to apply these principles in making laws. It has to be borne in mind that Article 32 of the Constitution gives the Supreme Court the power to enforce rights which are fundamental rights. Fundamental rights are justiciable, directive principles are not. Directive Principles are aimed at securing certain values or enforce certain attitudes in the law making and in the administration of law. Directive Principles cannot in the very nature of things be enforced in a Court of law. Whether a law should be made embodying the principles of Directive Principles depends on the legislative will of the legislature. Article 32 is the machinery through which policy preferences are determined and this Court is not the forum where the conflicting claims of policies or priorities should be debated. To make the State accept a particular policy, desirable and necessary as the policy might be is not the function of Article 32 of the Constitution. Article 32 is the nest for all the bees in the bonnet of 'public spirited persons'. — B. Venkataswami v Union of India, (1990)3 SCC 65. [Articles 32, 37 and 47 of the Constitution]

2. Definitions.—In these rules unless the context otherwise requires:—

- (a) "Act" means, the Karnataka Excise Act, 1968
- (b) "Foreign liquor" means liquor other than Indian liquor
- (c) "Form" means a form appended to these rules
- (d) "Indian liquor" means all liquor defined as Indian liquor in the Act. [x x x x]
- (e) "Licence" means a licence issued under these rules
- (f) "Licensee" means, a person to whom a licence is issued
- (g) "Year" means the year commencing on the first day of

3. Licences.—Licences for the vend of Indian liquor, foreign liquor or Foreign liquor or both shall be of the following descriptions:—

1) [x x x x]

1. The words "other than alcohol" omitted by GSR 273, dated 3-8-1972, w.e.f. 4-8-1972.  
2. Substituted for the words "Indian liquor" by GSR 273, dated 3-8-1972, w.e.f. 4-8-1972.  
3. Classes (1) and (1-A) omitted by Notification No. FD in P.E.S. 207, dated 1-7-2006, w.e.f. 1-7-2006.



2. Retail off shop licences for vend of Indian liquor or Foreign or both shall be granted on the premises.—Under these licences granted in Form CL-3, the licensee shall be allowed to sell sealed bottles to any person in a quantity less than one litre and the sale is prohibited.

3. Licence to clubs.—The Agent Secretary or Manager or any other person authorised with the management of the business of the club shall apply for licence in Form CL-4 from the Deputy Commissioner. The licensee under this clause may open up to four additional counters for the convenience of the members of the members within the licensed premises with the approval of the Deputy Commissioner.

4. Definition.—For the purpose of this clause, club means and includes a club, a trust registered under relevant Law or a company registered under Section 25 of the Companies Act, 1956 or Section 8 of the Companies Act, 2013 or other association of individuals, whether incorporated or not with the object of service motive, providing recreation, sports or the promotion and service activities of entertainment.

5. Conditions for grant of licence under this clause shall be granted by the Deputy Commissioner unless the following conditions are satisfied.—

- (a) The club shall have been registered under the Karnataka Societies Registration Act, 1960 or Indian Trust Act, 1882 or under Section 25 of the Companies Act, 1956 or Section 8 of the Companies Act, 2013 for a period of not less than five years and shall have not less than 100 permanent members;
- (b) The club shall have its own land and building or shall have obtained it for a term of eleven years or more;
- (c) The club shall have facility for outdoor games like Tennis, Badminton, Volley ball etc. and indoor games like Carrom, Table Tennis etc., and a reading room or a library;
- (d) The club shall have adequate facilities for catering food and drinks to its members and
- (e) The club shall have separate toilet with running water facilities for men and women.

6. Renewal.—Existing clubs to whom licences are granted under this clause for the excise year 2001-2002 shall be allowed to renew their licences under the rule existing prior to the commencement of the Karnataka (Sale of Indian and Foreign Liquors) (First Amendment) Rules, 2002:

1. Substituted for the words "100 acres" by Notification No. FD 03 PES 2015, dated 12-11-2015.

2. Substituted for the words "100 acres" by Notification No. FD 03 PES 2015, dated 12-11-2015.

3. Substituted for the words "100 acres" by Notification No. FD 03 PES 2015, dated 12-11-2015.

Provided also that existing clubs to whom licences have already granted but are registered under Section 25 of the Companies Act, 1956 under Section 8 of the Companies Act, 2013 shall also be allowed to do their business.]

(5) Occasional Licences.—These licences in Form CL-5 are issued for [sale, serve or sale and serving of liquor] at the refreshment stall connection with race meetings, public entertainments and other such gatherings to be drunk on the premises.

(6) Special Licences.—These licences shall be granted in Form CL-6 to Deputy Commissioner of the district with the previous sanction of the Deputy Commissioner, when the circumstances are such as not to allow of the issue of licences of any of the above descriptions, on such terms and condition for such periods, as he may on each occasion determine.

[(6-A) Star Hotel Licences.—Licences under this clause shall be granted by the Deputy Commissioner in Form 6-A to Star hotels for possession sale of liquor. The licensee under this clause may serve liquor to residents in the rooms and open more than one counter for the convenience of the residents and boarders within the licensed premises with the approval of the Deputy Commissioner.]

Explanation.—'Star Hotel' means the hotel recognized as such by the Ministry of Tourism, Government of India.]

[(7) Hotel and Boarding House Licences.—

- (a) A licence under this clause shall be applied for and obtained in Form CL-7 from the Deputy Commissioner.
- (b) No liquor under this licence shall be sold to persons other than those accommodated in the licensed hotel and boarding house and their guests and casual visitors who take meals in places.]

[(Provided that no licence under this clause shall be granted unless the hotel and boarding house is having a minimum of [fifteen double room corporation areas and [ten double rooms] in other areas.]

Provided further that the licences granted under this clause for the excise year 2001-2002 shall be allowed to renew the licences under the rule existing prior to the commencement of the Karnataka (Sale of Indian and Foreign Liquors) (First Amendment) Rules, 2002:]

1. Substituted for the words "sale of liquor" by Notification No. FD 01 PES 2017, dated 04-06-2017, w.e.f. 04-06-2017.
2. Clause (6-A) inserted by Notification No. FD 19 PES 2002, dated 29-6-2002, w.e.f. 1-7-2002.
3. Sub-rule (7) substituted by GSR 16, dated 6-3-1990, w.e.f. 6-3-1990.
4. Proviso inserted by Notification No. FD 16 PES 2002, dated 29-6-2002, w.e.f. 1-7-2002.
5. Substituted for the words "fifteen double rooms" by Notification No. FD 16 PES 2015, dated 5-3-2015, w.e.f. 5-3-2015.
6. Substituted for the words "ten double rooms" by Notification No. FD 16 PES 2015, dated 5-3-2015, w.e.f. 5-3-2015.



provided further more that in respect of Hotels and Boarding Houses by the Karnataka State Tourism Development Corporation to private a firm or companies on renovate, operate, maintain and transfer (1) basis, while granting or renewing the licences under this clause, the Commissioner may relax the condition regarding the minimum number of [fifteen double rooms] in Corporation areas and [ten double] in other areas.]

-A) Tourist Hotel Licences.—These licences may be granted to Hotels situated in places other than Cities and managed by the Tourism Development Corporation of the State Government or the Central Government for the possession and sale of Indian liquor (other than arrack) for regular or casual visitors for consumption within a specified area in the licensed premises of the hotel or boarding house set apart by the management for the purpose and approved by the Deputy Commissioner of the District in Form CL-14 on such terms and conditions as may be specified in the licence and other conditions as the Excise Commissioner may from time to time, vary.]

-B) Tourist Hotel Beer Bar Licences.—These licences may be granted to Tourist Hotels [x x x x x] managed by the Tourism Development Corporation of the State Government or Government or Central Government for the possession and sale of beer for supply to residents or for removal to private rooms in the Tourist Hotel in which tourists stay or to regular visitors for consumption within a specified area in the licensed premises of the hotel or boarding house set apart by the management for the purpose and approved by the Deputy Commissioner of the District in Form CL-15 on such terms and conditions, as may be specified in the licence and other conditions as the Excise Commissioner may, from time to time, vary.]

-C) Licence to supply liquor on Board of Train engaged and run by a Development Corporation of State Government or Central Government.—(a) A licence under this rule may be granted to the Tourism Development Corporation of State Government or Central Government in Form CL-7C by the Deputy Commissioner, Bangalore Urban District, with prior sanction of the Excise Commissioner for possession and sale of liquor or foreign liquor or both for supply to the bona fide travelers

herein provided inserted by Notification No. FD 2/PES 2004, dated 3-3-2004, w.e.f. 3-3-2004.  
 substituted for the words "fifty double rooms" by Notification No. FD 16/PES 2017, dated 5-3-2018, w.e.f. 5-3-2018  
 substituted for the words "twenty double rooms" by Notification No. FD 16/PES 2017, dated 5-3-2018, w.e.f. 5-3-2018

sub-rule (7-A) inserted by GSR 158, dated 28-6-1973, w.e.f. 28-6-1973.  
 sub-rule (7-B) inserted by GSR 25, dated 6-3-1981, w.e.f. 6-3-1981.  
 the words "situated in places other than cities" omitted by GSR 121, dated 11-5-1981, w.e.f. 13-5-1981.  
 sub-rule (7-C) inserted by Notification No. FD 01/PES 2008, dated 25-3-2008, w.e.f. 5-3-2008.

traveling in the trains engaged and run by the Tourism Development Corporation of the State Government or Central Government for consumption of liquor within the train during its stay in the limits of the Karnataka State subject to the conditions specified therein in the licence.

(b) While applying for licence under this clause the applicant shall submit application along with the fee specified in Rule 5 and the permit and No Objection Certificate granted by the competent Indian Railways Authorities to serve liquor on board of the train.]

[(7-D) Hotel and Boarding House Licences issued by the Tourism Development Corporation and Scheduled Tribes.—

- (a) A licence under this clause shall be granted on the application of the applicant from the Deputy Commissioner.
- (b) No liquor under this licence shall be sold or removed for regular or casual visitors accommodated in the licensed hotel and boarding house for regular or casual visitors who take meals in such places.

Provided that no licence under this clause shall be granted where the hotel or boarding house is having a minimum of fifteen double rooms in Corporation areas and ten double rooms in other areas.]

(8) Military Canteen Licences.—These licences may be granted to military canteens for sale of Indian liquor (other than arrack) for regular or casual visitors for consumption within a specified area in the licensed premises of the canteen or both to the members of the armed forces for their personal consumption to be in Form CL-6.

[(8-A) Military Canteen Stores Bonded Warehouse Licence.—A licence under this clause shall be in Form CL-6-A and shall be granted by the Deputy Commissioner, to establish a military canteen stores bonded warehouse for import, export and store Indian made liquor (other than arrack) for regular or casual visitors for consumption within a specified area in the licensed premises of the warehouse or both to the members of the armed forces for their personal consumption above liquor only after payment of excise duty or other charges in the bonded stores within the State having CL-6 licence.]

[(8-B) Border Security Force or Para Military Forces Licences.—A licence may be granted in Form CL-6-B to Border Security Forces or Para Military Units for sale of Indian liquor (other than arrack) for regular or casual visitors to the members of Border Security Force or Para Military Units for their personal consumption.]

[(9) Refreshment Room (Bar) Licence.—

1. Sub-rule (7-D) as inserted by Notification No. FD 16/PES 2017, dated 5-3-2018, w.e.f. 5-3-2018, substituted for the words "fifty double rooms" by Notification No. FD 16/PES 2017, dated 5-3-2018, w.e.f. 5-3-2018.
2. Substituted for the words "Indian liquor" by GSR 275, dated 18-12-2019, w.e.f. 18-12-2019.
3. Sub-rule (8-A) inserted by GSR 121, dated 11-5-1981, w.e.f. 13-5-1981.
4. Sub-rule (8-B) inserted by Notification No. FD 01/PES 2008, dated 25-3-2008, w.e.f. 28-6-1995.
5. Sub-rule 9 substituted by GSR 10, dated 28-6-1973, w.e.f. 28-6-1973.



under this clause, for refreshment room (bar) for sale of liquor shall be combined with the supply of meals or eatables and shall be applied and obtained in Form CL-9 from the Deputy Commissioner.

Every holder of such licence shall be granted by the Deputy Commissioner, if he is satisfied that the refreshment room (bar) provided the necessary accommodations and facilities. —

Licencees with sufficient accommodation either with exhaust fan or proper ventilators. The customers shall not pass through kitchen to go to the toilet. Passage to the toilet shall be separate from the kitchen.

Separate room (Dining Hall) for serving the liquor along with meals or eatables for consumption. The space in the dining hall shall be so provided that not more than eight persons shall be accommodated in a built in floor area of 100 Sq. ft. (hall) with a minimum of four feet space between the tables for the movement of customers and servers. Further, the total area of the Hall/Halls for dining shall not be less than 400 Sq. ft.

It is provided that the minimum requirement of 400 Sq. ft. area for dining shall be relaxed by the Deputy Commissioner of Excise in case of the licencees who are in the state of the commencement of the Karnataka Excise (Sale of Indian and Foreign Liquor) Amendment) Rules, 1993:

It is provided further that in case the licensee desired to shift the licensed premises to any other premises from the premises in which the licence is granted at the time of the commencement of the Karnataka Excise (Sale of Indian and Foreign Liquor) Amendment) Rules, 1993, the above provisions shall apply to the licensee.

Separate seating arrangements;

Separate toilet with running water facilities for men and women.

The sale of liquor for removal from the premises shall be permitted under the licence. No liquor shall be sold to persons who have not partaken of meals or eatables served in the licensed premises.

Every holder of licence under this sub-rule shall be granted in any form as specified in the Rules.

Vendor's licences. — (a) These licences shall be in Form CL-10 and shall be applied and obtained from the Deputy Commissioner of the District.

1. Substituted for the words "Indian Liquor" by GSR 74 dated 13-4-1993 w.e.f. 1-7-1993.  
2. Substituted for the words "licences" by Notification No. FD 15 PES 2001, dated 4-7-2001, w.e.f. 1-7-2002.

(b) The licensee may give sample bottles in respect of all consignments whether trade consignments or the property of persons, in order that intending purchasers may have the opportunity of testing high class wines or spirits at their own risk before the auction sale.

(c) The licensee is authorized to sell the Indian liquor (other than arrack) or foreign liquor or both in less quantities than a dozen of each description in the case of sales by auction property of private parties or estates, or of trade consignments which are alleged or otherwise unmerchantable.

(d) The licensee is authorized to sell by auction at places specified by the licensee.

(11) Distributor licence.—(a) A licence under this clause shall be granted by the Excise Commissioner for the whole of the State or any part thereof to deal in the products of all distilleries or breweries or wineries in the State or to import liquor from outside the State for the purpose of distribution or sale within the State or part thereof for the purpose of distribution or sale within the State or part thereof export liquor outside the State. The licensee shall establish such number of depots in different parts of the State, as the Excise Commissioner may specify in this behalf.

(b) The licence under this clause shall be issued only to such concern owned or controlled by the State Government as it may specify.

(c) The licence shall be in Form CL-11 and shall be subject to renewal each year at the discretion of the Excise Commissioner.

(d) The Excise Commissioner may also permit the licensee to sell foreign liquor imported from outside India.]

(11-A) Distributor licence to sell foreign liquor.—(1) A licence shall be granted by the Excise Commissioner for the whole of the State or any part thereof to directly import foreign liquor from outside India or to import foreign liquor from other authorized agencies outside the State of Karnataka but within India for the purpose of distribution of sale within the State of Karnataka, as the case may be.

(2) The licence under this clause shall be issued only to such concern owned or controlled by the State Government and which possesses an export licence or import licence granted by the Government of India to import foreign liquor as specified by the Government.

(3) The licence shall be in Form CL-11A and shall be subject to renewal each year at the discretion of the Excise Commissioner.]

1. Substituted for the words "Indian Liquor" by GSR 74 dated 13-4-1993, w.e.f. 1-7-1993.  
2. Sub-rule (11) substituted by Notification No. FD 15 PES 2001, dated 30-6-2001, w.e.f. 30-6-2001.  
3. Substituted for the word "licences" by Notification No. FD 6 PES 2021(VI) 1-7-2022, w.e.f. 2-7-2022.  
4. Clause (11-A) inserted by Notification No. FD 15 PES 2001, dated 4-7-2001, w.e.f. 1-7-2002.



11-B) Licence to sell confiscated liquor.—(1) A licence under this clause in CL-11B shall be granted by the Deputy Commissioner, only to such premises owned or controlled by the State Government and specified by Government for possession and to sell in retail to any person of the liquor or confiscated under the Karnataka Excise Act, 1965 and Rules framed under and found fit for human consumption.]

11-C) Retail shop licence issued to Government Companies.—(1) Infringing anything contained in Rule 12, a licence under this clause in CL(11-C) shall be granted by the Deputy Commissioner, only to such premises owned or controlled by the State Government and specified by Government, for possession and sale of liquor in retail shops with a condition that such shops shall be exclusively maintained by them and shall not be transferred and sub-leased to others. Consumption of liquor within enclosed premises shall not be allowed under this category of licences.]

2) Licence for retail sale of bottled toddy.—Licence for the retail sale of bottled toddy may be granted with the previous sanction of the Excise Commissioner in Form CL-12 by the Deputy Commissioner of the District, on payment of the licence fee specified in Rule 8 and on such terms and conditions as may be specified in the licence and on such other conditions as the Excise Commissioner may, from time to time, specify.

13) Arack depot licence.—The Deputy Commissioner may, with the previous sanction of the Excise Commissioner, grant arack depot licence in Form CL-13, to a person who has obtained a lease of the right of retail vend of arack for storage of bottled arack of the approved sizes affixed with excise stamps, obtained from the licensed warehouse or Depot, on payment of fee specified in Rule 8, subject to the terms and conditions specified in the licence and on such other conditions as the Excise Commissioner, may specify from time to time.]

14) Licence for running duty-free shop at International Airport.—Licence for running duty-free shop at International Airport for sale of foreign liquor to bona fide International Air Passengers and crew members of the International Airport who are required to wait at the transit lounge reserved for such passenger before resuming their journey shall be granted with the prior sanction of the Excise Commissioner in Form CL-16 by the Deputy Commissioner of the District on payment of fee specified in Rule 8 and on such terms and conditions as the Excise Commissioner may specify from time to time.]

Clause (11-B) omitted by Notification No. FD 06 PES 2011, dated 1-6-2014, w.e.f. 1-6-2014.

Clause (11-C) inserted by Notification No. FD 14 PES 2009, dated 30-6-2009, w.e.f. 7-7-2009.

Sub-rule (2) and (3) inserted by GSR 273, dated 2-8-1972, w.e.f. 4-8-1972.

Sub-rule (1B) omitted by Notification No. FD 06 PES 2011, dated 1-6-2014, w.e.f. 1-6-2014.

Sub-rule (14) inserted by Notification No. FD 2 PES 2001, dated 22-2-2001, w.e.f. 22-2-2001.

The word "Bona fide" omitted by Notification No. FD 3 PES 2008, dated 22-11-2008, w.e.f. 22-11-2008.

15) Refreshment Room (Bar) Licence at International Airport.—Licence under this clause, for refreshment room (bar) for sale of Foreign Liquor or Indian Liquor or both, combined with supply of meals or eatables in—

- an area common for the domestic and international air passengers and bona fide users shall be granted in Form CL-15; and
- an area exclusively meant for international air passengers shall be granted in Form CL-15;

of an international airport, by the Deputy Commissioner of the District concerned on payment of a fee as specified in Rule 8 and on such terms and conditions as the Excise Commissioner may specify from time to time.]

CASE LAW

R. 3 — Standing Circular No. 142, Para 3(c) — CL-2 licence holder's purchase only from CL-1 licence holder of his district not permissible to purchase from CL-1 licence holder outside the district — Explained — *Bhagyalakshmi Wines Stores and Another v State of Karnataka and Others*, 1999(5) Kar. L.J. 326.

R. 3(2) — As amended by Karnataka Excise (Sale of Indian and Foreign Liquors) (Amendment) Rules, 1997 — Distributor licence — Amendment liberalising grant of — Provision restricting distributorship to licensee owned or controlled by State Government, validity of which has been upheld by Apex Court, sought to be diluted and water down by making amendment permitting appointment of more than one distributor for distillery, brewery or winery either for whole or part of State — Amendment made in pursuance of effect of judgment of Apex Court is liable to be quashed.

*R.P. Sethi, C.J. and A.M. Farooq, J.*, Held: In the instant case while upholding the validity of 1989 rules, the Supreme Court referred all the pleas of the manufacturers and distilleries of the DMFL which have been made as a basis for repealing of the 1989 rules. Upholding the validity of the impugned rules would amount to setting aside of the Apex Court judgment in *DMFL Distilleries* case. What the distilleries and manufacturers of liquor could not achieve in a Court of law, they have clandestinely succeeded to achieve by virtue of the impugned rules. The impugned rules if permitted to remain in the statute book would not only be contrary to the directions of the Supreme Court but would be a negation of the rule of law. The impugned rules have not been referred to any reasonable basis or justification. The impugned rules are not only unconstitutional, illegal, mala fide, initiated at the instance of the manufacturers and distilleries of DMFL is conspiracy with some bureaucrats but also against the general public interest resulting in huge losses to the State Exchequer but to MSIL, admittedly a public undertaking and a Government Company. — *K.V. Anand and Another v State of Karnataka and Others*, 1998(5) Kar. L.J. 62D (DB).

Rule 3(2) — Constitution of India, Articles 226 and 227 — Allegation of selling spurious and adulterated liquors made against licensee — Suspension.

Sub-rule (1B) inserted by Notification No. FD 3 PES 2009, dated 22-11-2009, w.e.f. 22-11-2009.



[Provided that the authority which grants or renews the licence may in the interest of revenue and for any other reason to be recorded in writing relax the provisions of clause (i) and grant or renew the licence.]

(2) A person shall not be disqualified under clause (i) of sub-rule (1) if he produces a certificate from a competent Revenue or Excise Officer to the effect that the arrears have been paid.]

[5. Grant of Licence.—On receipt of the application under Rule 4, and subject to the provisions specified in Rule 4-A, the Deputy Commissioner or the Excise Commissioner, as the case may be, may require such other particulars as he may deem necessary and may make inquiries for verification of the particulars furnished by the applicant and also such other inquiries as he deems fit. If the Deputy Commissioner or the Excise Commissioner, as the case may be is satisfied that there is no objection to grant the licence applied for, he may grant the licence on payment of the fee prescribed under Rule 8 for such licence:

Provided that no such licence shall be granted by the Deputy Commissioner except with the previous sanction of the Excise Commissioner.]

[Provided further that while considering the applications for grant of CL-7 [x x x x] licence, the Deputy Commissioner shall ensure that the applicant is in a position to provide good accommodation and facilities to the customers and the standard of refreshments, food and service are provided for. If the Deputy Commissioner is of the opinion that the hotel or the boarding house does not conform to the minimum standard required for running a hotel or boarding house or not suitable to grant licence, he may reject such application after giving reasons therefor.]

#### CASE LAW

##### R. 5 — Licence — Grant of.

*Jaganatha Shetty, J.*—A rival trader has no right to be heard before considering an application for licence. The grant of licence under the Excise Rules is not controlled by the population of the area — *Sardar Ratan Singh v Excise Commissioner, 1974(2) Kar. L.J. Jr. 75 Sh.N. 287.*

**Rule 5 — Original licence was issued — Writ seeking renewal of CL-2 licence — Due enquiry followed — Application for renewal under Rule 5-A for the year 2014-2015 filed — Deputy Commissioner called upon the petitioners to furnish copies of records of the building as well as the conversion order for diversion of the land over which the shop premises was constructed — Deputy Commissioner did not exercise of jurisdiction vested**

1. Proviso inserted by Notification No. FD 15 PES 99(1), dated 23-6-2002 and shall be deemed to have come into force w.e.f. 24-6-2002.
2. Rule 5 substituted by CSR 944, dated 14-10-1976, w.e.f. 28-10-1976.
3. Inserted by CSR 16, dated 6-2-1990, w.e.f. 6-2-1990.
4. Second proviso to Rule 5 inserted by CSR 16, dated 6-2-1990, w.e.f. 6-2-1990.
5. The letters and figure "or CL-7D" omitted by Notification No. FD 02 (2) PES 2019, dated

in him — Held, petitions are allowed in part and the Deputy Commissioner is directed to consider petitioners' application for renewal of CL-2 licence.

*Rev Mohan Reddy, J.* Held: Petitioners when issued with CL-2 licence after due enquiry and following Rule 5 of the Karnataka Excise (Sale of Indian and Foreign Liquors) Rules, 1968, filed an application for transfer of licence from Kundapur to Udipi in the year 2009, whence Deputy Commissioner having regard to Rule 23 of the Karnataka Excise Licences (General Conditions) Rules, 1967 and Rule 5 over restriction of location of the shop permitted the shifting in Udipi. Thereafterwards, on an application under Rule 5-A of the Rules, licence was renewed for the years 2010-2011, 2011-2012, 2012-2013 and 2013-2014. . . . . The fact that the Deputy Commissioner did not exercise jurisdiction vested in him under Rule 5-A to dispose of the petitioners' application before 30-6-2014 is a clear indicator of denial of the petitioners' right of renewal. Although learned HCGP submits that there is no denial of exercise of jurisdiction, yet again, I am afraid the very fact that he did not exercise jurisdiction vested in him before 30-6-2014 tantamounts to non-exercise of jurisdiction vested in him, calling forth interference. — *Shri. Saritha S. Hegde and Another v The Deputy Commissioner, Udipi District, Manipal and Another, 2014(4) Kar. L.J. 365.*

[5-A. Renewal of licence.—(1) The Excise Commissioner or the Deputy Commissioner of Excise, as the case may be, may on an application made to him along with the licence fee prescribed in Rule 8 renew the licence granted under these rules [except wholesale licence granted in Form CL-1 or Form CL-1 (Beer), for the period commencing from 1st July, 2006.]

(2) Every such application shall be made at least one month before the expiry of the licence already granted:

Provided that the Excise Commissioner or the Deputy Commissioner of Excise, as the case may be, may accept and consider any such application made after the aforesaid period of one month, if he is satisfied that the applicant had sufficient cause for not making the application within that period.

(3) The licences granted prior to the first of July, 1999 may be renewed at the discretion of the Excise Commissioner or the Deputy Commissioner of Excise, as the case may be on payment of 50% (fifty per cent) of the fee prescribed under Rule 8 in respect of the entire period for which licence was not granted, for the purpose of maintaining continuity of the licences:

Provided that while renewing the licence under this sub-rule the Deputy Commissioner of Excise or the Excise Commissioner, as the case may be shall ensure that the total number of licences granted or renewed do not exceed the quota fixed in Rule 12, for grant of each kind of licence for an area.]

1. Rule 5-A inserted by Notification No. FD 12 PES 2000, dated 24-6-2000, w.e.f. 24-6-2000.
2. Substituted for the words "Deputy Commissioner" by Notification No. FD 08(1) PES 2020, dated 9-6-2021, w.e.f. 1-6-2021.
3. Inserted by Notification No. FD 06 PES 2004(7), dated 19-6-2006, w.e.f. 1-7-2006.
4. Substituted for the words "Deputy Commissioner" by Notification No. FD 08(1) PES 2020, dated 9-6-2021, w.e.f. 1-6-2021.
5. Substituted for the words "Deputy Commissioner" by Notification No. FD 08(1) PES 2020, dated 9-6-2021, w.e.f. 1-6-2021.
6. Substituted for the words "Deputy Commissioner" by Notification No. FD 08(1) PES 2020, dated 9-6-2021, w.e.f. 1-6-2021.



and suggestions from all persons likely to be affected within fifteen days from the date of its publication in the Official Gazette;

And whereas, the said Gazette was made available to the public on 11th May, 2021;

And whereas, no objections and suggestions were received in respect of the said draft by the State Government;

Now, therefore, in exercise of the powers conferred by the Section 71 of the Karnataka Excise Act, 1965 (Karnataka Act 21 of 1965), the Government of Karnataka hereby makes the following rules, namely:-

1. Title and commencement—(1) These Rules may be called the Karnataka Excise (Lease of the Right of Retail Vend of Wine or Fortified Wine) (Amendment) Rules, 2021.

(2) They shall come into force with effect from the first day of June, 2021.

2. Amendment of Rule 7.—In the Karnataka Excise (Lease of the Right of Retail Vend of Wine or Fortified Wine) Rules, 2008 (hereinafter referred to as the said rules), in Rule 7, in sub-rule (3), for the words "The Deputy Commissioner may grant and renew Wine tavern licence", the words "The Deputy Commissioner may grant Wine tavern licence and the Deputy Commissioner of Excise may renew Wine tavern licence", shall be substituted.

3. Amendment of Rule 8.—In Rule 8 of the said rules, for the words "Deputy Commissioner", in two places where they occur, the words "Deputy Commissioner of Excise", shall be substituted.

4. Amendment of Rule 9.—In Rule 9 of the said rules, for the words "Deputy Commissioner", the words "Deputy Commissioner of Excise" shall be substituted.

5. Amendment of Form LFW-I.—In Form LFW-I of the said rules, in the heading for the words "Application for grant of lease to retail sale of Wine or Fortified Wine", the words "Application for grant/renewal of lease to retail sale of Wine or Fortified Wine", shall be substituted.

6. Amendment of Form LFW-II.—In Form LFW-II of the said rules, for the words "Deputy Commissioner ..... District", appearing in the first paragraph, the words and brackets "Deputy Commissioner ..... District (in case of grant of lease)/Deputy Commissioner of Excise ..... District (in case of renewal of lease)" shall be substituted.

7. Amendment of Form LFW-III.—In Form LFW-III of the said rules—

(i) for the words "Deputy Commissioner ..... District" appearing in the first paragraph, the words "Deputy Commissioner ..... District (in case of grant of licence)/Deputy Commissioner of Excise ..... District (in case of renewal of licence)" shall be substituted;

(ii) for the words "Deputy Commissioner ..... District", occurring at the end, the words "Deputy Commissioner ..... District (in case of grant of licence)/Deputy Commissioner of Excise ..... District (in case of renewal of licence)" shall be substituted.

**THE  
KARNATAKA  
EXCISE (GENERAL CONDITIONS OF LICENCES)  
RULES, 1967**

**CONTENTS**

Rules	Page Nos.
1. Title, extent and commencement . . . . .	861
2. Application . . . . .	861
3. Definitions . . . . .	862
(1) Educational Institution . . . . .	862
(2) Licence . . . . .	862
(3) Religious Institution . . . . .	862
(4) Shop . . . . .	862
4. Commencement of business . . . . .	862
4-A. Closure of shops on certain occasions . . . . .	862
5. Restriction in respect of location of shops . . . . .	862
6. Sign Boards, etc. . . . .	894
7. Entrance and Exit . . . . .	894
8. Mixtures Prohibited . . . . .	894
9. Employment of Women and Certain Others prohibited . . . . .	894
10. Liquor not to be sold to certain persons, etc. . . . .	896
10-A. All shops shall remain closed on Gandhi Jayanti day . . . . .	897
10-B. Prohibition of sale of liquor during election and counting days, etc. . . . .	897
11. Certain Acts not permitted . . . . .	897
11-A. Prohibition of publication of advertisements relating to intoxicants, etc. . . . .	898
12. Intimation to Police Officers . . . . .	898



	Page No.
Customers not to be allowed to stay at night	998
Sales only for cash [Omitted]	900
Payment of Rent, etc.	900
Waiver of interest.	902
Suspension of licence.	902
Transfer of lease not permitted	902
Transfer in the event of death	906
Transfer of licence in other cases	907
Authorised persons only to be in-charge	908
Report of breach	908
Licensee not to be interested in Excise Officer.	908
Inspection	908
Conviction entails cancellation of all licences	909
Shifting of shops	909
Licensee not entitled to compensation	910
ADJUDICATORY RULES	911 - 952
NOTIFICATIONS	953 - 963

## THE KARNATAKA EXCISE (GENERAL CONDITIONS OF LICENCES) RULES, 1967

(As amended by GSR 171, dated 6-5-1969; GSR 364, dated 4-11-1969; GSR 432, dated 12-12-1969; GSR 107, dated 18-3-1970; GSR 399, dated 3-12-1973; GSR 50, dated 12-2-1976; GSR 223, dated 27-7-1976; GSR 141, dated 5-5-1977; GSR 215, dated 17-7-1978; GSR 250, dated 24-8-1979; GSR 142, dated 24-5-1980; GSR 282, dated 23-9-1980; GSR 143, dated 25-6-1983; GSR 99, dated 30-3-1985; GSR 16, dated 6-2-1990; GSR 26, dated 5-2-1992; GSR 4, dated 8-1-1993; GSR 127, dated 21-6-1993; GSR 24, dated 6-12-1993; Notification No. FD 22 PES 93(I), dated 9-5-1994; GSR 119, dated 19-7-1994; GSR 132, dated 12-6-1994; GSR 156, dated 21-9-1994; GSR 184, dated 28-11-1994; GSR 64, dated 23-5-1995; GSR 58, dated 17-4-1996 Notification Nos. FD 5 PES 2000, dated 28-4-2000; FD 9 PES 99, dated 27-11-2000; FD 28 PES 2001, dated 8-1-2002; FD 27 PES 2001, dated 19-2-2002; FD 8 PES 2002, dated 6-5-2002; FD 6 PES 2003, dated 30-6-2003; FD 10 PES 96(II), dated 6-4-2004; FD 25 PES 2003, dated 20-6-2006; FD 03 PES 2007(2), dated 25-5-2007; FD 7 PES 2008(II), dated 15-1-2009; FD 11 PES 2009, dated 9-2-2010; FD 05 PES 2013(I), dated 28-2-2013; FD 09 PES 2014(V), dated 28-2-2014; FD 08 PES 2011, dated 6-8-2014; FD 08 PES 2014, dated 21-11-2014; FD 16 PES 2015, dated 4-11-2016; FD 11 PES 2015, dated 19-5-2017; FD 17 PES 2017(1), dated 20-1-2018; FD 02 (I) PES 2019, dated 17-12-2019; FD 03 PES 2020, dated 26-8-2020 and FD 3 PES 2021, dated 1-6-2022.)

GSR 469.—In exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules, the draft of the same having been previously published, as required by sub-section (1) of Section 71 of the said Act, in Notification GSR No. 434 in Part IV, Section 2-C(i) of the Karnataka Gazette, Extraordinary, dated 30th September, 1967, namely:—

1. Title, extent and commencement.—These Rules may be called the Karnataka Excise (General Conditions of Licences) Rules, 1967.

(2) They shall extend to all the areas of State of Karnataka, where the Karnataka Excise Act, 1965, is in force.

(3) They shall come into force at once.

2. Application.—These rules shall apply to all licences issued under the Karnataka Excise Act, 1965 for sale of liquors and every such licence shall be deemed to include the conditions prescribed by these rules as general conditions.

1. Published in the Karnataka Gazette, Extraordinary, dated 19-10-1967, vide Notification No. HD 74 EPL 67, dated 19-10-1967.
2. Substituted for the words and brackets "Karnataka Excise Licences (General Conditions)" by Notification No. FD 16 PES 2015, dated 4-11-2016, w.e.f. 4-11-2016



[Provided also that, nothing in sub-rule (1), shall be applicable to the censed premises located within a distance of 100 metres from any religious or educational institution or hospital or any office of the State Government or Central Government or Local Authorities, reviewed or existed as on 1st July, 1967.]

[(2-A) Notwithstanding anything, contained in sub-rules (1) and (2) the Deputy Commissioner of Excise may with a view to secure, convenience, morality, tranquillity, decency or safety of the public or for any other reason, reject the application for licence to a liquor shop or premises after recording the reasons therefor.]

(3) For the purpose of this rule while measuring the distance specified in this rule, the distance shall be measured along the nearest path by which the pedestrian ordinarily reaches, adopting the mid-point of the entrance of the shop and the mid-point of the nearest gate of the institution, hospital or office if there is a compound wall and if there is no compound wall, the mid-point of the nearest entrance of the institution or the office.

(4) The Deputy Commissioner may, by order after giving the licensee an opportunity of being heard, direct such licensee to shift the location of any shop,—

- (a) With a view to secure the convenience, morality, tranquillity, decency or safety of the public [or compliance] of the provisions of these rules; or
- (b) where after the issue of a licence, any religious institution or educational institution is established [or any office of the State Government or Central Government or Local Authorities or a Hospital is opened] within the limits specified in this rule;

to any other suitable place, within each period, not exceeding three months as he may specify.]

[(5) The Excise Commissioner may at his discretion and for reasons to be recorded in writing exempt from the application of these rules in the case of distributor licences referred to in clause (11) of Rule 3 of the Karnataka Excise (Sale of Indian and Foreign Liquors) Rules, 1968.]

#### CASE LAW

R. 5 — Amendment of vide Notification No. FD 20 PES 92, dated 21st June, 1993 — Constitutional validity of amended Rule 5 challenged — Rule placing restrictions regarding location of shops — Whether unreasonable and arbitrary, thereby offending Article 14 of the Constitution?

1. Title provision inserted by Notification No. FD 11 PES 2015, dated 19-6-2017, w.e.f. 19-5-2017
2. Sub-rule (2-A) inserted by GSR 126, dated 23-9-1994, w.e.f. 23-9-1994.
3. Substituted for the words "and compliance" by GSR 126, dated 23-9-1994, w.e.f. 23-9-1994.
4. Inserted by GSR 126, dated 23-9-1994, w.e.f. 23-9-1994.
5. Sub-rule (5) substituted by Notification No. FD 16 PES 2015, dated 4-11-2016, w.e.f. 4-11-2016

*Shivraj Patil, J., Held.* — Rule 5 of the Rules 1967 prior to its amendment did place restrictions regarding location of shops stating that no such site shall be selected to locate a shop within a distance of 100 metres from any religious or educational institution or residential locality inhabited predominantly by Scheduled Castes and Scheduled Tribes. The amended Rule 5 includes hospitals, any office of the State Government or of the Central Government or local authorities and State and National Highways. Distance of 100 metres remains the same except in regard to highways. As far as State Highway and National Highway are concerned, distance prescribed for location of a shop is 220 metres from the middle of the State Highway or National Highway. It appears and it stands to reason as well, that the impugned rule is intended to secure the convenience, morality, tranquillity, decency or safety of the public. . . . In short, the impugned rule serves the public interest and as such it is neither unreasonable nor arbitrary. — *B.N. Raghuram and Others v State of Karnataka and Others*, 1993(3) Kar. L.J. 235A.

R. 5 — Amendment of — Whether *ultra vires* Section 71 of the Act.

*Shivraj Patil, J., Held.* — The contention that the impugned Rule 5 being the subordinate legislation is not a law made by the legislature of the State and that too when it is not placed on the floor of the legislature, restrictions imposed by the impugned rule are bad in law, does not merit acceptance. Having regard to the language of Section 71(3) of the Act, a valid rule made under the Act has to be taken as a law made by the State Legislature. The impugned Rule 5 is aimed at and intended to achieve some social purpose and the rule is made in the interest of safety, morality and convenience of the public and that the impugned rule having been made by virtue of the powers conferred by Section 71 of the Act definitely serves the purpose of the Act. The impugned Rule 5 is not *ultra vires* of the Act. — *B.N. Raghuram and Others v State of Karnataka and Others*, 1993(3) Kar. L.J. 235B.

Rule 5 — Karnataka Excise Act, 1965, Section 21 — Location of business of vending Indian Liquor — Notice to licences to shift location of their business — Law and order question — Challenged — Contended that no opportunity given and decision taken unilaterally to issue notice to shift place of business — Held — Act always prevail over rules — Rule 5 is only in context of shifting whereas Section 21 is in context of maintaining law and order — Main intention is to close down shops immediately — Notice is more an enabling notice rather than one for purpose of shifting — Three days time to make alternative arrangement is more than sufficient when situation is examined under Section 21 of the Act — Action of authorities have to be examined on touchstone of rules and statutory provisions rather than to examine rights of the licensee — No person has a right to trade in liquor as it is a privilege of the State — Action does not warrant interference in exercise of power of judicial review of administrative action.

*D.V. Srinendra Kumar, J., Held:* Petitioners have approached Court on the premise that the Deputy Commissioner of the District has surprised them by issuing the notice calling upon the petitioners to shift the location of their business to some other place within three days from the date of receipt of the



Definitions.—In these rules unless the context otherwise requires.—

- (1) "Educational Institution" means a Pre-Primary, Primary or Secondary School [or college or institution] owned or managed or recognised by any local authority, State or Central Government or any College affiliated to or established or managed by any University established by law.
- (2) "Licensee" means a person to whom a licence to sell Liquor is granted.
- (3) "Religious Institution" means a temple, mat, mosque, church, synagogue, aghary or other place of public religious worship which in the case may be, established or managed or owned by a public trust, the Religious and Charitable Endowments Commissioner or a Society registered under the Societies Registration Act or Wakf Board Act.
- (4) "Shop" means the licensed premises where liquor is sold.

4. Commencement of business.—Licensee shall commence his business on the 1st July or such date as may be notified by the Excise Commissioner and shall keep open on every day during such hours as may be fixed by the Excise Commissioner.

Explanation.—Any shop shall be deemed to be open when in the case of liquor shop so much of stock is always kept in the shop as to meet the requirements for a week and in case of toddy shops to the extent of daily requirements.

4-A. Closure of shops on certain occasions.—(i) A licensee may after intimation to the Excise Inspector of the jurisdictional range, close the shop on the following occasions, namely,—

- (a) on the day of marriage in his family; or
- (b) on the day of the occurrence of a death or accident on his family; and

(ii) A licensee may with the prior permission in writing of the Deputy Commissioner of Excise close the shop for renovation or repair of licensed premises for a period not exceeding fifteen days in an excise year.]

45. Restriction in respect of location of shops.—(1) No licence for sale of liquor shall be granted to a liquor shop or premises selected within a distance of 100 metres from any religious or educational institution or Hospital or any Office of the State Government or Central Government or Local Authorities or in a residential locality, where the inhabitants are predominantly belonging to Scheduled Castes or Scheduled Tribes or within a distance of 220 metres from the middle of the State Highways or National Highways:

[Provided that where a shop is sanctioned to a village the population of which is less than two thousand five hundred, such shop shall be located outside the residential locality of the village.]

Explanation.—(1) For the purpose of this rule "National Highway" or "State Highway" shall not include such parts of the National Highway or State Highway as are situated within the limits of a Municipal Corporation, City or Town Municipal Council, or such other authority having a population of twenty thousand or more.]

Explanation.—(2) For the purpose of this rule, the expression "Hospital" means any Government Hospital, Primary Health Centre or Primary Health Unit and includes a Private Hospital or a Private Nursing Home which has the facility of a minimum of thirty beds for treatment of inpatients.

Explanation.—(3) For the purpose of this rule the expression "Office of the State Government or Central Government or Local Authority" means and includes any State or Central Government Office headed by Group 'A' or 'B' grade officers and the main Administrative Offices of Local Bodies like City Corporation, City Municipal Council, Town Municipal Council, Town Panchayat, Zilla Panchayat, Taluk panchayat and Grama Panchayat and such other offices of the State Government, Central Government or Local Authorities as may be specified by the Government from time to time.]

(2) The Deputy Commissioner of Excise shall after making such enquiry as he deems fit approve the premises of liquor shop so selected and thereafter the description of the premises of liquor shop shall be entered in the Licence to be issued:

Provided that the Deputy Commissioner of Excise may, with the prior approval of the Excise Commissioner and for reasons to be recorded in writing, permit the location of any shop within a distance of 100 metres, but not less than 50 metres from the institutions, hospital, office or locality specified in sub-rule (1) within the City Municipality or City Corporation limits.

[Provided further that the Deputy Commissioner of Excise may grant licence to locate any liquor shop in a premises situated within a distance of 220 metres from the middle of a State Highway or a National Highway if such premises is located in a predominantly inhabited area, or extension of a town, village, or area the population of which is more than two thousand five hundred and where a licence to locate shop in such premises was granted or was existing during the period commencing from 1st July, 1992 and ending on 30th June, 1994:]

1. Proviso inserted by GSR 24, dated 6-12-1993, w.e.f. 6-12-1993.
2. Explanation to sub-rule (1) inserted by GSR 115, dated 19-7-1994, w.e.f. 19-7-1994.
3. Explanation to sub-rule (1) renumbered as Explanation (1) by GSR 136, dated 22-9-1994, w.e.f. 22-9-1994.
4. Explanations (2) and (3) inserted by GSR 156, dated 22-9-1994, w.e.f. 22-9-1994.
5. Second proviso inserted by GSR 119, dated 19-7-1994, w.e.f. 19-7-1994.
6. Read for the words and figures "30th June, 1992." by GSR 132, dated 12-6-1994.

Rule 3 substituted by GSR 16, dated 6-2-1990, w.e.f. 6-2-1990.

Inserted by Notification No. FD 16 PES 2013, dated 4-11-2014, w.e.f. 4-11-2014

Rule 4-A substituted by Notification No. FD 16 PES 2013, dated 4-11-2014, w.e.f. 4-11-2014

Rule 3 substituted by GSR 127, dated 21-6-1993, w.e.f. 21-6-1993.



೨೩೫೦೨ - ೦೨

**THE  
KARNATAKA  
EXCISE (LEASE OF THE RIGHT OF RETAIL  
VEND OF BEER) RULES, 1976**

**CONTENTS**

<b>Rules</b>		<b>Page Nos.</b>
1.	Title, extent and commencement . . . . .	740
2.	Definitions . . . . .	740
	(a) Act . . . . .	740
	(b) Beer . . . . .	740
	(c) Form . . . . .	740
	(d) Licence . . . . .	740
	(e) Year . . . . .	740
	(f) Shop . . . . .	740
	(g) Lease . . . . .	740
3.	Lease of Retail Vend of Beer . . . . .	741
4.	Grant of Lease of Retail Vend of Beer . . . . .	741
4-A.	Matters to be taken into account while granting lease . . . . .	741
5.	Lease amount . . . . .	741
5-A.	Additional Lease Amount . . . . .	741
6.	Duration of Lease . . . . .	742
7.	Licence . . . . .	742
7-A.	Number of licences to be fixed . . . . .	743
8.	Duration of Licence . . . . .	743
9.	Renewal of Lease . . . . .	743
10.	Grant of Renewal of Lease . . . . .	743
11.	Renewal of Licence . . . . .	743
12.	Cash Security . . . . .	743
	FORMS I - IV . . . . .	743 - 767
	AMENDMENT RULES . . . . .	743 - 760

(As amended by GSR 150, dated 14-6-1978; GSR 298, dated 11-10-1980;  
GSR 63, dated 8-4-1991; GSR 33, dated 11-2-1992; Notification Nos. FD 10 PES

1. Published in the Karnataka Gazette, dated 5-8-1976, vide Notification No. HD 16 FET  
7509, dated 27-7-1976.



95(iv), dated 31-5-1995; FD 7 PES 98(v), dated 18-6-1998; FD 3 PES 99(1), dated 9-6-1999; FD 10 PES 2002(IV), dated 29-6-2002; FD 32 PES 2002, dated 16-1-2003; FD 36 PES 2003(3), dated 23-2-2004; Notification No. FD 9 PES 2009, dated 25-3-2010; FD 09 PES 2014, dated 15-12-2014; FD 02 (3) PES 2019, dated 17-12-2019 and FD 00(III) PES 2020, dated 9-6-2021.)

**GSR 226.**—Whereas a draft of the Karnataka Excise (Lease of the Right of Retail Vend of Beer) Rules, 1976 was published as required by sub-section (1) of Section 71 of the Karnataka Excise Act, 1965 (Karnataka Act 21 of 1965) in Notification No. GSR 179 (HD 16 PES 76(II), dated 30th June, 1976 in Part IV, Section 2C(i) of the Karnataka Gazette, Extraordinary, dated 30th June 1976 inviting objections and suggestions from all persons likely to be affected thereby before 15th July, 1976;

And, whereas, the Gazette was made available to the public on 30th June, 1976;

And, whereas, no objections or suggestions have been received on the said draft by the State Government;

Now, therefore, in exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka, hereby makes the following rules, namely:—

**1. Title, extent and commencement.**—(1) These Rules may be called the Karnataka Excise (Lease of the Right of Retail Vend of Beer) Rules, 1976.

(2) They shall extend to the whole of the State of Karnataka.

(3) They shall come into force from 1st July, 1976.

**2. Definitions.**—In these rules, unless the context otherwise requires,

- (a) "Act" means the Karnataka Excise Act, 1965;
- (b) "Beer" means any liquor prepared from malt or grain with or without the addition of sugar and hops and includes ale, black beer, porter, stout and spruce beer;
- (c) "Form" means a form appended to these rules;
- (d) "Licence" means a licence issued under these rules;
- (e) "Year" means year commencing on the first day of July and ending June 30th;
- (f) "Shop" means the shop licensed for retail vend of Beer under these rules;
- (g) "Lease" means a lease granted under these rules for retail vend of Beer in a shop.

**3. Lease of Retail Vend of Beer.**—A person desiring to obtain a lease for retail vend of Beer under these rules, may make an application to the Deputy

Commissioner in Form I. The application shall be accompanied by a Treasury Chellan for having credited the lease amount prescribed in Rule 5.

**4. Grant of Lease of Retail vend of Beer.**—On receipt of the application under Rule 3, the Deputy Commissioner may after making such enquiry for purpose of verification of the particulars furnished by the applicant [and having regard to the provisions of Rule 4-A, if he is satisfied] that there is no objection to lease the right of retail vend of Beer, he may with the previous sanction of the Excise Commissioner, grant the lease.

**4-A. Matters to be taken into account while granting lease.**—The Deputy Commissioner, shall, while granting lease under these rules, have regard to,—

- (i) the availability of rooms for serving Beer along with eatables for consumption;
- (ii) adequate seating arrangements;
- (iii) the provision for separate toilet with running water facilities.]

**5. Lease amount.**—(1) The lease amount for the Right of Retail Vend of Bulk Beer shall be rupees thirty thousand per annum and lease amount for vending Bulk Beer by holder of [7] a licence in Form CL-4 or Form CL-6A or Form CL-7 [x x x x x] or Form CL-9 issued under the Karnataka Excise (Sale of Indian and Foreign Liquors) Rules, 1968 shall be rupees fifteen thousand per annum, and

(2) The lease amount for the Right of Retail Vend of Bottled Beer shall be rupees four thousand five hundred per annum.]

**5-A. Additional lease amount.**—In respect of a lease granted under these rules, an additional lease amount equivalent to fifteen per cent as specified in Rule 5, shall be levied for the purpose of various infrastructure projects across the State, equity investment in Bangalore Mass Rapid Transit Limited and for establishing a Mukhya Manthri Grameena Rasthe Abhivruddhi Nidhi in the proportion of 57:28:15 respectively.]

**6. Duration of Lease.**—The lease shall be for a period of three years subject to annual renewal and also subject to good behaviour and payment of lease amount as specified in Rule 5.]

1. Substituted for the words "and if he is satisfied" by GSR 63 dated 8-4-1991, w.e.f. 8-4-1991.
2. Rule 4-A inserted by GSR 63, dated 8-4-1991, w.e.f. 8-4-1991.
3. Rule 5 substituted by Notification No. FD 3 PES 99(1), dated 9-6-1999, w.e.f. 1-7-2000.
4. Substituted for the words "Bar Licence" by Notification No. FD 32 PES 2002, dated 16-1-2003, w.e.f. 16-1-2003.
5. Substituted for the words, letters and figures "a licence in Form CL-4 or Form CL-6A or Form CL-7" by Notification No. FD 9 PES 2009, dated 25-3-2010, w.e.f. 25-3-2010.
6. The words, letters and figure "or Form CL-7D" omitted by Notification No. FD 02 (3) PES 2019, dated 17-12-2019, w.e.f. 18-12-2019.
7. Rule 5-A substituted by Notification No. FD 36 PES 2003(3), dated 23-2-2004 and shall be deemed to have come into force w.e.f. 1-2-2004.
8. Rule 6 substituted by GSR 298, dated 11-10-1980, w.e.f. 11-10-1980.



7. Licence.—On granting lease under Rule 4, of the Deputy Commissioner shall issue a licence to the licensee in Form No. II. The said licence shall be subject to the conditions specified thereon.

#### CASE LAW

Rule 7 — Granting of licence in Form II for retail vend of beer — On facts and circumstances — Appellant permitted to file fresh application for issue of licence in Form II — Respondent-authorities to receive and consider the same in accordance with law without being prejudiced by observation made in writ petition order.

*N.K. Patil and Mrs. S. Sujatha, Jj.*, Held: In the light of the submission made by learned Counsel appearing for both the parties and having regard to the peculiar facts and circumstances of the case, without expressing any opinion on merits of demerits of this case, it would suffice for this Court to dispose of the appeal with appropriate direction to the parties to meet the ends of justice and to safeguard the interest of appellant as well as respondents. . . . . The appellant herein is permitted to file fresh application for issue of licence in Form 2 for retail vend of beer as contemplated under the Karnataka Excise (Lease of Retail Vend of Beer) for the excise year 2016-2017 which commences from 1st July, 2016, before the expiry of this excise year. If such an application is filed by the appellant, the respondents-authorities are directed to receive and consider the same in accordance with law, and dispose of the same after affording reasonable opportunity of hearing to the appellant as expeditiously as possible and without being prejudiced by the observation made in the order impugned dated 13-9-2012 passed by the learned Single Judge in W.P. No. 13851 of 2012. — *Ramesh Bhimogouda Patil v State of Karnataka and Others*, 2016(2) Kar. L.J. 462 (DB).

[7-A. Number of licences to be fixed.—(1) The maximum number of licences to be granted in an area shall be determined from time to time by the Excise Commissioner with the previous approval of the State Government.

(2) The number of retail vend of Beer licences to be granted in a taluk shall be determined with reference to the population of such taluk and probable demand.

(3) The number of retail vend of Beer licences to be granted in a taluk shall be as follows:—

(a) One retail vend of Beer licence for every 20,000 population in urban area or a fraction thereof exceeding 10,000 and one retail vend of beer licence for every 30,000 rural population or a fraction thereof exceeding 15,000.

(4) Notwithstanding anything in sub-rule (3) the Excise Commissioner may, with the previous approval of the State Government grant for any area

Rule 7-A inserted by CSR 63 dated 4-4-1991, w.e.f. 8-4-1991.

such number of licences not exceeding one half of the total number of licences granted for such area under sub-rule (3) on the basis of increase in consumption of Beer and demand for such licences.

Explanation.—For the purpose of this rule,—

- (i) "Population" means the population as ascertained at the last preceding Census and includes the projected annual growth subsequent to the last preceding Census;
- (ii) "Urban area" means the areas included within the limits of a city declared under the Karnataka Municipal Corporations Act, 1948 or a City Municipality or a Town Municipality declared under the Karnataka Municipalities Act, 1963.]

8. Duration of Licence.—A licence shall be valid for the year or when licence is obtained on any date after the first July until the 30th June thereafter.

9. Renewal of Lease.—A lessee in whose favour the lease has been granted desiring to renew the lease on expiry of the lease, may make application in Form No. I to the [Deputy Commissioner of Excise] at least one month before the expiry of the lease already granted. The application shall be accompanied by a Treasury challan for having credited the lease amount prescribed in Rule 5.

10. Grant of Renewal of Lease.—On receipt of application under rule 9 the [Deputy Commissioner of Excise] may grant the renewal of lease.

11. Renewal of Licence.—On grant of lease under Rule 10 to the lessee the [Deputy Commissioner of Excise] shall renew the licence for the period mentioned in the lease. The renewal shall also be in Form No. II.

12. Cash Security.—The lessee before grant of a licence shall furnish a cash security of Rs. 1,000 or Government Securities or the Securities recognised by the Government for fulfilment of licenced conditions.

#### FORM I

[See Rule 3]

#### Application for Grant of Lease

1. Name and address of the Applicant

2. If the applicant is a company or firm the names and addresses of

1. Substituted for the words "Deputy Commissioner" by Notification No. FD 08(ii) 2020, dated 9-6-2021, w.e.f. 1-6-2021
2. Substituted for the words "Deputy Commissioner" by Notification No. FD 08(ii) 2020, dated 9-6-2021, w.e.f. 1-6-2021
3. Substituted for the words "Deputy Commissioner" by Notification No. FD 08(ii) 2020, dated 9-6-2021, w.e.f. 1-6-2021



the Directors or Partners of Company or Firm

3. The location of the premises where applicant intends to conduct the business under a lease

4. Whether [lease amount] prescribed under these rules is paid; if so the application shall be accompanied by a Treasury Challan for having credited the lease amount prescribed in Rule 5

Place:

Date:

Applicant

**FORM II**  
(See Rule 7)

**PART-A**  
Licence for the retail sale of Beer

1	Registration No.	
2	Name of the Licensee	
3	Name of the Agent or Vendor	
4	Locality: (a) Town (b) Street (c) Door No.	

I, \_\_\_\_\_ the [Deputy Commissioner ..... District (in case of grant of licence)/Deputy Commissioner of Excise ..... District (in case of renewal of licence)] ..... District consideration of the payment of the prescribed lease amount of ₹Rs. .... (Fill in here lease amount prescribed under Rule 5 of the rules)] do hereby

1. Substituted for the words and figures "a lease amount of Rs. 500/-" by Notification No. FD 32 PES 2002, dated 16-1-2003, w.e.f. 16-1-2003.
2. Substituted for the words "Deputy Commissioner ..... District" by Notification No. FD 08(II) PES 2020, dated 9-6-2021, w.e.f. 1-6-2021.
3. Substituted for the words, figures and brackets "Rs. 4,500/- (Rupees Four thousand Five hundred only)" by Notification No. FD 32 PES 2002, dated 16-1-2003, w.e.f. 16-1-2003.

authorise Sri. .... S/o Sr. .... residing at ..... to sell beer at premises No. .... situated in ..... subject to the conditions prescribed in Part 'B' appended below:

**Schedule showing the boundaries of the Beer Shop**

Street, Door No. and other particulars	Bounded on the				Remarks
	North by	East by	South by	West by	

Seal

Place

Date:

[Deputy Commissioner ..... District (in case of grant of licence)/Deputy Commissioner of Excise ..... District (in case of renewal of licence)]

**PART-B**  
**CONDITIONS**

(1) The Licensee shall be bound by the provisions of the Karnataka Excise Act, 1965 and any general or special rules prescribed or which may from time to time be prescribed thereunder.

(2) The privilege under this licence is restricted to [sale of bulk or bottled Beer only.]

(3) The holder of this licence shall upon requisition by any officer not below the rank of Sub-Inspector of Excise be bound to produce before such Officer the original Invoice showing the purchase of Beer for the sale of which this licence is granted for inspection and to give samples of Beer in the shop to be tested.

(4) The Licensee is bound to maintain separate correct accounts of daily transactions of each brand of Beer and submit the returns monthly to the jurisdictional Inspector of Excise within the first week of the next following month.

(5) The Licensee shall use metric measures only approved by the Weights and Measure Department.

[(5-A) The licensee shall ensure that the bulk Beer supplied to the licenced premises shall be in hygienic condition and sold fresh.]

(6) The Licence shall not be transferable without the previous sanction of the Excise Commissioner.

1. Substituted for the words "Deputy Commissioner ..... District" by Notification No. FD 08(II) PES 2020, dated 9-6-2021, w.e.f. 1-6-2021.
2. Substituted for the words "sale of Beer only" by GSR 296 dated 11-10-1980, w.e.f. 11-10-1980.
3. Condition (5-A), inserted by GSR 63, dated 6-4-1991, w.e.f. 6-4-1991.



(7) The agent or the Vendor, as the case may be, shall equally with the licence holder be responsible for breach of any of the conditions of the licence.

(8) The shop shall have only one door both for entry and exit.

(9) The Licensee shall fix in a conspicuous place outside his shop a Board on which shall legibly be painted his name, number of his shop and the article he is licensed to deal in.

(10) If a Vendor opens a cask of a particular brand of Beer and puts on tap, he should not open another cask of the same brand until the previous cask is emptied.

(11) The Licence may be suspended or cancelled in accordance with the provisions of Section 29 of the Act and the Licensee or his employee shall be liable for prosecution of breach of any conditions of licence under the provisions of the Act or the rules and orders passed thereunder.

(12) The licence shall continue to be in force till 30th of June.....

(13) Beer shall be sold only for consumption in the premises.

(14) The opening and closing hours of the shop for sale of Beer shall be from 9.30 A.M. to 9.30 P.M.

[Deputy Commissioner ..... District (in case of grant of licence)/Deputy Commissioner of Excise ..... District (in case of renewal of licence)]

**FORM III**

(See Rule 11)

**Application for Renewal of Licence**

1. Name and address of the applicant

2. If the applicant is a Company or Firm the names and addresses of the Directors or Partners of Company or Firm

3. The location of the premises where the applicant is conducting the business under a lease

Substituted for the words "Deputy Commissioner ..... District" by Notification No. 100/1976 dated 9-5-76 w.r.e.f. 1-6-2021

4. Whether the applicant/firm is licensed to vend Beer under the Karnataka Excise (Lease of right of retail vend of Beer) Rules, 1976

5. Particulars of licence held by him/ them for retail vend of Beer

Place:

Date:

Applicant

**FORM IV**

Form B.P.No. 1

For sale of Beer in

Brand.....

Account book of ..... Licence holder/retail in toddy shops.

Month	Date	Opening Balance		Receipt		Quantity	
		Bulk	Bottles	From Whom	Permit No. and Date	Bulk	Bottles
1	2	3	4	5	6	7	8

Total		Issues		Closing Balance		Remarks
Bulk	Bottles	Bulk	Bottles	Bulk	Bottles	
9	10	11	12	13	14	15

Signature of the Licence Holder.



(2) Nothing in these rules shall apply to transfer of licence under Rule 3-B<sup>1</sup>

## THE KARNATAKA

### EXCISE (BREWERY) (AMENDMENT) RULES, 2010

Whereas, the draft of the following rules further to amend the Karnataka Excise (Brewery) Rules, 1967, was published as required by sub-section (1) of Section 71 of the Karnataka Excise Act, 1965 (Karnataka Act 21 of 1966), in Notification No. FD 10 PES 2009(I), dated 24th February, 2010, in Part IV-A of the Karnataka Gazette, Extraordinary No. 201, dated 24th February, 2010, inviting objections or suggestions from all the persons likely to be affected thereby and notice was given that the said draft will be taken into consideration, after thirty days from the date of its publication in the Official Gazette.

Whereas, the said Gazette was made available to the public on 24th February, 2010.

And whereas, objections and suggestions received have been considered by the Government

Now, therefore, in exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules further to amend the Karnataka Excise (Brewery) Rules, 1967, namely:—

1. Title and commencement. — (1) These rules may be called the Karnataka Excise (Brewery) (Amendment) Rules, 2010.

(2) They shall come into force from the date of their publication in the Official Gazette.

2. Amendment of Rule 2. — In the Karnataka Excise (Brewery) Rules, 1967 (hereinafter referred to as the 'said rules'), in Rule 2, after clause (o), the following shall be inserted, namely:—

(10) "Microbrewery" means a small brewery situated in a place on the premises of CL-4 or a place on the premises of CL-6A or CL-7 or CL-9 licences issued under the Karnataka Excise (Sale of Indian and Foreign Liquors) Rules, 1968 where Draught Beer is manufactured and the same is served to their customers for consumption within the premises with an installed capacity of not more than one thousand liters per day".

3. Insertion of new Rule 27-A. — After Rule 27 of the said rules, the following new rule shall be inserted, namely:—

<sup>1</sup> Published in the Karnataka Gazette, Extraordinary No. 18, dated 7-1-2011, vide Notification No. FD 10 PES 2009(I), dated 7-1-2011.

"27-A. Grant of licence for Microbrewery. — (1) Any person who possessing a CL-4 or CL-6A or CL-7 or CL-9 licence and desirous of obtaining a licence for a Microbrewery shall apply to the Excise Commissioner in Form 4 through the Deputy Commissioner. The Application shall be accompanied by a treasury challan for having credited the fee specified in sub-rule (2) and full description of the premises, utensils and installed capacity of the Plant per day. The detail in the application shall be checked either by the Deputy Commissioner or some other Officer duly authorised by him in this behalf, who shall certify to the fact, if he finds it correct, and forward it to the Commissioner. The Commissioner may grant Microbrewery licence in Form 5, subject to the following conditions, namely:—

In case of:—

- (a) CL-7 licence unless the licensed premises is having a minimum of 100 double rooms in corporation areas and 50 double rooms in other areas;
- (b) CL-9 licence unless the licensed premises is having minimum 10,000 Sq. Ft. area and spacious dining hall and parking facility; and
- (c) CL-4 licence unless the licensed premises is having minimum 10,000 Sq. Ft. area and spacious parking facility;

in addition to conditions stipulated under the Karnataka Excise (Sale of Indian and Foreign Liquors) Rules, 1967.

(2) The fee for grant of Microbrewery licence shall be rupees two lakhs per year and an additional licence fee of rupees equal to fifteen per cent of licence fee.

(3) The licensee shall arrange to check the quality of raw materials used and the liquor produced in the Microbrewery by a chemist holding a degree in Science with chemistry as one of the subject preferably organic-chemistry or bio-chemistry or specialisation in alcohol technology.

(4) The beer so produced in the microbrewery shall be released for sale only after the said Chemist certifies that such beer is fit for human consumption.

(5) The licensee shall arrange to draw the beer samples once in every month and forward the same to the laboratory for analysis. The report so obtained thereon shall be displayed on the premises of Microbrewery".

4. Insertion of new Form 4. — After Form 3 of the said rules, the following Forms shall be inserted, namely:—



**FORM 4****[Sec Rule 27-A]****Application for grant of Microbrewery**

To:

The Excise Commissioner in Karnataka, Bangalore

1. Name/s of the Applicant/s with full postal address.
2. The Amount of capital proposed to be invested.
3. The name and description of the place in which the Microbrewery is situated.
4. Whether project report is submitted.
5. Whether clearance certificate is obtained from Pollution Control Board/Environment Department.
6. Description of vessels and other permanent apparatus.
7. Production capacity of the Microbrewery per day/per annum.
8. Whether Applicant has enclosed the treasury challan for having credited the prescribed licence fees in favour of the Government.

**DECLARATION**

1. I/We hereby declare that the particulars mentioned in the application are correct.
2. I/We am/are not convicted of any offence under the Karnataka Excise Act or Rules made thereunder or any of the cognizable or non-bailable offences under any other law.
3. I/We have gone through the Karnataka Excise (Brewery) Rules, 1967 relating to the licence applied for by me/us hereunder and am/are conversant with the provisions thereof.
4. I/We hereby undertake to abide by the conditions of the licence and provisions of the Karnataka Excise Act, 1965 and the Rules and regulations made thereunder.

Signature of the Applicant/s

**FORM 5****[Sec Rule 27-A]****Microbrewery Licence**

I, ..... Excise Commissioner in Karnataka under the provisions of Rule 27-A of the Karnataka Excise (Brewery) Rules, 1967 hereby license you ..... (hereinafter called the "licensee") to manufacture and serve Beer in your premises at from ..... to ..... subject to the following conditions to be observed by you, the licensee.

**CONDITIONS**

1. The licensee shall be bound by the provisions of the Karnataka Excise Act, 1965, Notifications, Rules and orders made or issued thereunder and the Karnataka Excise (Brewery) Rules, 1967.
2. The licensee shall observe such rules as may be prescribed by the State Government or such instructions and orders as may be issued by the Excise Commissioner from time to time in regard to the control of the manufacture, possession and serving.
3. The Licensee shall be bound by such orders as may be passed by the State Government or the Excise Commissioner concerning the process of manufacture to be adopted and the standards and quality of beer to be produced and served.
4. The Licensee shall provide a saccharometer and a thermometer of a kind to be approved by the Excise Commissioner for testing the gravity of wort in the brewery. A Hydrometer shall also be provided for testing the strength of the draught Beer.
5. The alcohol content of the beers produced supplied to the customers shall not exceed 9% V/V.
6. The pH, temperature and gravities of the brews upto maturation stage should be recorded and the same is subject to inspection as and when called for by a Competent Authority.
7. The premises to be maintained neat and clean with proper ventilation, lighting and to meet all safety and emergency standards and the beer dispensing system including glasses, serving tables, etc. to be maintained hygienically at all times.
8. Periodic fumigation by certified persons of the storage facility as well as the premises to be done on a routine basis and records maintained.
9. Under no circumstances is beer or any alcoholic drinks to be served to under aged persons.
10. The payment of the licence fees and excise duty as specified is to be paid in advance.
11. The licensee shall strictly maintain timings of serving of beer to the customer between 10.00 AM and 11.30 PM.
12. The licensee is prohibited from manufacturing any of the Beers, save the ones specially instructed.
13. The licensee shall issue beer only to the visitors of the licensed premises.
14. The account of the transactions in the Microbrewery relating to issue shall be maintained in such manner as may be required by the Excise Commissioner.



15. The Licensee shall furnish any statistics relating to manufacture and the sale of Beer that may be required when called upon to do so by any Competent Authority.
16. For any breach of the rules or the conditions of the licence, the Excise Commissioner may after giving a fortnight's notice to the licensee suspend or cancel the licence. The licensee shall not be entitled to any compensation on account of such suspension or cancellation".

**THE  
KARNATAKA**

**EXCISE (BREWERY) (AMENDMENT) RULES, 2011**

Whereas, the draft of the following rules further to amend the Karnataka Excise (Brewery) Rules, 1967 was published as required by sub-section (1) of Section 71 of the Karnataka Excise Act, 1965 (Karnataka Act 21 of 1966), in Notification No. FD 62 EAA 2011(I), dated 2-11-2011, in Part IV-A of the Karnataka Gazette, Extraordinary No. 905, dated 2-11-2011, inviting objections and suggestions from all persons likely to be affected thereby within thirty days from the date of its publication in the Official Gazette.

And whereas, the said Gazette was made available to the public on 2nd November, 2011.

And whereas, no objections and suggestions have been received in respect of the said draft by the State Government.

Now, therefore, in exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules, namely:—

1. Title and commencement.—(1) These rules may be called the Karnataka Excise (Brewery) (Amendment) Rules, 2011.

(2) They shall come into force from the date of their publication in the Official Gazette.

2. Omission of Rule 24.—In the Karnataka Excise (Brewery) Rules, 1967 (hereinafter referred to as the 'said rules'), Rule 24 shall be omitted.

3. Amendment of Form 1.—In Form 1 appended to the said rules, under the heading "Application for the Brewery Licence", Serial Number 3 and entries relating thereto shall be omitted.

Published in the Karnataka Gazette, Extraordinary No. 318, dated 30-4-2012, vide Notification No. FD 62 EAA 2011(I), dated 30-4-2012.

**THE  
KARNATAKA**

**EXCISE (BREWERY) (AMENDMENT) RULES, 2011**

Whereas, the draft of the following rules further to amend the Karnataka Excise (Brewery) Rules, 1967, was published as required by sub-section (1) of Section 71 of the Karnataka Excise Act, 1965 (Karnataka Act 21 of 1966), in Notification No. FD 3 PES 2010(I), dated 28-10-2011, in Part IV-A of the Karnataka Gazette, Extraordinary No. 897, dated 28-10-2011, inviting objections and suggestions from all persons likely to be affected thereby within thirty days from the date of its publication in the Official Gazette.

And whereas, the said Gazette was made available to the public on 28th October, 2011.

And whereas, no objections and suggestions have been received in respect of the said draft by the State Government.

Now, therefore, in exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules, namely:—

1. Title and commencement.—(1) These rules may be called the Karnataka Excise (Brewery) (Amendment) Rules, 2011.

(2) They shall come into force from the date of their publication in the Official Gazette.

2. Amendment of Rule 2.—In the Karnataka Excise (Brewery) Rules, 1967 (hereinafter referred to as the 'said rules'), in Rule 2, after clause (h), the following shall be inserted, namely:—

"(ih) "Factory Out-let" means a place which is separated, but contiguous to the Brewery licence premises, where the licensee is permitted to showcase the process and the products manufactured in the Brewery along with facility to sell for consumption or otherwise of beer, serving food etc., to the employees and visitors to the Brewery".

3. Insertion of Rule 3-A.—After Rule 3 of the said rules, the following shall be inserted, namely:—

"3-A. Licence for factory out-let.—(1) Any holder of Brewery licence desirous to showcase the process and to sell draught beer or bottled beer and the products manufactured in the licensed premises may apply to the Commissioner in Form 6 through the Deputy Commissioner along with a challan for having paid the licence fee of rupees two lakh per year. The application shall be accompanied with full description of area separated from manufacturing area, seating arrangement, plan, refreshment room with sufficient accommodation

1. Published in the Karnataka Gazette, Extraordinary No. 318, dated 30-4-2012, vide Notification No. FD 3 PES 2010(I), dated 30-4-2012.



within fifteen days from the date of its publication in the Official Gazette.

And whereas the said Gazette was made available to the public on 16th March, 1993.

And whereas, no objections and suggestions have been received in respect of the said draft by the State Government.

Now, therefore, in exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules, namely:—

1. Title and commencement.—(1) These rules may be called the Karnataka Excise (Lease of the Right of Retail Vend of Wine) (Amendment) Rules, 1993.

(2) They shall come into force with effect from the first day of July, 1993.

2. Amendment of Rule 5.—In Rule 5 of the Karnataka Excise (Lease of the Right of Retail Vend of Wine) Rules, 1983, for the words "four thousand", the words "two thousand" shall be substituted.

# THE KARNATAKA EXCISE (LEASE OF THE RIGHT OF RETAIL VEND OF WINE OR FORTIFIED WINE) RULES, 2008

## CONTENTS

Rules	Page Nos.
1. Title and commencement . . . . .	865
2. Definitions . . . . .	865
(1) Act . . . . .	865
(2) Form . . . . .	865
(3) Fortification . . . . .	866
(4) Fortified wine . . . . .	866
(5) Lease . . . . .	866
(6) Licence . . . . .	866
(7) Wine . . . . .	866
(8) Year . . . . .	866
(9) Wine tavern . . . . .	866
(10) Wine boutique . . . . .	866
3. Application for grant of lease . . . . .	867
4. Grant of lease . . . . .	867
5. Lease Amount . . . . .	867
6. Security . . . . .	867
7. Licence . . . . .	867
8. Renewal of lease . . . . .	867
9. Renewal of licence . . . . .	867

1. Published in the Karnataka Gazette, Extraordinary No. 1078, dated 27-4-2008, vide Notification No. FD 20 PES 2008(III), dated 27-4-2008.



Rules	Page No.
10. Occasional licence .....	868
10-A. Sale of Wine or Fortified Wine .....	868
11. Repeal and savings .....	868
FORM LFW-I - IV .....	868 - 871
AMENDMENT RULES .....	873 - 878

## THE KARNATAKA EXCISE (LEASE OF THE RIGHT OF [RETAIL VEND OF WINE OR FORTIFIED WINE]) RULES, 2008

(As amended by Notification Nos. FD 20 PES 2005, dated 22-6-2009;  
FD 03 PES 2012(IV), dated 31-3-2012; FD 03 PES 2018, dated 21-8-2018 and  
FD 08(II) PES 2020, dated 9-6-2021)

Whereas, the draft of the Karnataka Excise (Lease of Right of Retail Vend of Wine) Rules, 2008 was published as required by sub-section (1) of the Section 71 of the Karnataka Excise Act, 1965 (Karnataka Act 21 of 1965) or Notification No. FD 20 PES 2005(I), Bangalore, dated 1st July, 2008 in Part IV, Section 2-C(1) of the Karnataka Gazette, Extraordinary No. 673, dated 1st July, 2008, inviting objections and suggestions from all persons likely to be affected thereby within thirty days from the date of publication of the draft in the Official Gazette.

And whereas, the said Gazette was made available to the public on 1st July, 2008.

And whereas, the objections and suggestions received within the period specified above, have been considered by the Government.

Now, therefore, in exercise of the powers conferred by Section 71 of the Karnataka Excise Act, 1965 (Karnataka Act 21 of 1965), the Government of Karnataka hereby makes the following rules, namely:—

**1. Title and commencement.**—(1) These rules may be called the Karnataka Excise (Lease of the Right of [Retail Vend of Wine or Fortified Wine]) Rules, 2008.

(2) These rules shall come into force from the date of their publication in the Official Gazette.

**2. Definitions.**—In these rules, unless the context otherwise requires:—

- (1) "Act" means the Karnataka Excise Act, 1965;
- (2) "Form" means a form appended to these rules;
- (3) "Fortification" means the process of manufacturing fortified wine;

1. Published in the Karnataka Gazette Extraordinary No. 1778, dated 22-6-2009 under Notification No. FD 20 PES 2005(III), dated 22-6-2009.
2. Substituted for the words "Retail Vend of Wine" by Notification No. FD 03 PES 2012(IV), dated 31-3-2012, w.e.f. 1-4-2012.
3. Substituted for the words "Retail Vend of Wine" by Notification No. FD 03 PES 2018, dated 31-3-2012, w.e.f. 1-4-2012.



4. "Fortified wine" means Wine or Fruit Wine, the alcoholic strength of which has been increased by the addition of Neutral Spirit or Rectified Spirit or pure fruit Brandy and which has alcoholic strength of not more than 16% volume by volume and fruit wine content of not less than 7% volume by volume;
5. "Lease" means the lease of the right of the retail vend of wine granted under these rules;
6. "Licence" means a licence issued under these rules;
7. "Wine" means the fermented juice of ripe grapes or other fruits with or without the addition of sugar or jaggery, containing self-generated alcohol, including sparkling wine but does not include fortified wine;
8. "Year" means the year commencing on the first day of July and ending with the 30th day of June of the next calendar year;
9. "Wine tavern" means a place for [retail vend of wine or fortified wine] for consumption with or without eatable.
10. "Wine boutique" means a place for [retail vend of wine or fortified wine] in sealed bottles only;

3. Application for grant of lease. — (1) [An application for lease of right for retail vend of wine or fortified wine] in a wine tavern or/in a wine boutique or for both shall be made to the Deputy Commissioner of the district in Form LFW-I accompanied by a treasury challan for having credited the lease amount to the Government.

(2) The Deputy Commissioner shall while granting licence under these rules have due regard to. —

- a. In case of a Wine Tavern. —
- the availability of rooms for serving wine along with eatables for consumptions;
  - adequate seating arrangements;
  - the provision for separate toilet with running water facilities for men and women;
- b. In case of Wine Boutique. —

1. Substituted by Notification No. FD 03 PES 2012(IV), dated 31-3-2012, w.e.f. 1-4-2012.

2. Substituted for the words "retail vend of wine" by Notification No. FD 03 PES 2012(IV), dated 31-3-2012, w.e.f. 1-4-2012.

3. Substituted by Notification No. FD 20 PES 2009, dated 23-6-2009, w.e.f. 23-6-2009.

4. Substituted for the words "retail vend of wine" by Notification No. FD 03 PES 2012(IV), dated 31-3-2012, w.e.f. 1-4-2012.

5. Subrules 1 and 2 substituted by Notification No. FD 20 PES 2009, dated 23-6-2009, w.e.f. 23-6-2009.

6. Substituted for the words "An application for lease of right of retail vend of wine" by Notification No. FD 03 PES 2012(IV), dated 31-3-2012, w.e.f. 1-4-2012.

- that a minimum built up floor area of 200 sq. ft. of RCC; or
- if the licence is located in any super markets, malls, multiplex etc., the total floor area of such super market etc., shall not be less than 15,000 sq. ft.]

(3) Where the applicant for a licence is a firm, the name and other particulars of all the partners shall be mentioned in the application and if a licence is granted to the applicant, the names of all the partners shall be entered in the licence. No additional partners shall be admitted to the firm after the granting of a licence unless the Deputy Commissioner on an application made to him in writing agrees to alter the licence, and to add the name or names of the partners in the licence.

4. Grant of lease. — On receipt of the application under Rule 3, the Deputy Commissioner after such enquiry as he deems fit, and if he is satisfied may grant the lease for the retail sale of wine in Form LFW-II.

[5. Lease Amount. — The amount for grant of lease shall be rupees one thousand for wine tavern and rupees five thousand for a wine boutique per annum].

6. Security. — The lessee shall before grant of licence furnish a sum of rupees one thousand by way of security either in cash or securities approved by the Government for the fulfilment of the conditions of the licence.

7. Licence. — (1) The Deputy Commissioner after the grant of lease under Rule 4 and on furnishing of security by applicant under Rule 6 shall issue a licence to the lessee in Form LFW-III.

(2) The licence granted under sub-rule (1), shall be subject to the conditions specified therein and valid for a year or where the licence obtained on any date after the first day of July until the 30th day of June of the next calendar year.

[3] Any person who is holding a Microbrewery licence under Rule 27-A of the Karnataka Excise (Brewery) Rules, 1967, and who desires to have a Wine Tavern licence in the Microbrewery premises shall apply to the Deputy Commissioner of the district. [The Deputy Commissioner may grant Wine tavern licence and the Deputy Commissioner of Excise may renew Wine tavern licence] subject to conditions and restrictions specified in these rules.]

8. Renewal of lease. — (1) The lessee shall apply for renewal of lease in Form LFW-I to the [Deputy Commissioner of Excise] thirty days before the expiry of lease granted under Rule 4, accompanied by a treasury challan for having credited the prescribed lease amount.

(2) On receipt of the application under sub-rule (1), the [Deputy Commissioner of Excise] may renew the lease for a period of one year.

9. Renewal of licence. — On the renewal of lease under Rule 8, the [Deputy Commissioner of Excise] shall renew the lease in Form LFW-II and issue a licence to the lessee in Form LFW-III.

1. Rule 5 substituted by Notification No. FD 20 PES 2009, dated 23-6-2009, w.e.f. 23-6-2009.

2. Sub-rule (2) inserted by Notification No. FD 03 PES 2012, dated 21-6-2012, w.e.f. 21-6-2012.

3. Substituted for the words "The Deputy Commissioner may grant and renew Wine tavern licence" by Notification No. FD 03(3) PES 2009, dated 9-6-2009, w.e.f. 1-6-2009.

4. Substituted for the words "Deputy Commissioner" by Notification No. FD 03(3) PES 2009, dated 9-6-2009, w.e.f. 1-6-2009.

5. Substituted for the words "Deputy Commissioner" by Notification No. FD 03(3) PES 2009, dated 9-6-2009, w.e.f. 1-6-2009.

6. Substituted for the words "Deputy Commissioner" by Notification No. FD 03(3) PES 2009, dated 9-6-2009, w.e.f. 1-6-2009.



10. Occasional licence.—The Deputy Commissioner may issue an occasional licence in Form LFW-IV for sale and consumption of Wine or Fortified Wine at Wine festivals/fairs) conducted by the Karnataka Wine Board or for consumption on such other occasion or gathering as the Deputy Commissioner may deem fit at a fee of Rs. 1000/- per day.

10-A. Sale of Wine or Fortified Wine.—The distributor Licensee under the Karnataka Excise (Sale of Indian and Foreign Liquors) Rules, 1966 may sell Wine or Fortified Wine to a person holding a licence under these rules.)

11. Repeal and savings.—Karnataka Excise (Lease of the Right of Retail Vend of Wine) Rules, 1965 are hereby repealed:

Provided that the said repeal shall not affect the previous operation of the said rules or anything duly done or suffered thereunder or affect any right, liability or obligation acquired or accrued under the said rules.

**FORM LFW-I**

[See Rule 3]

[Application for grant/renewal of lease to retail sale of Wine or Fortified Wine]

1. Name and address of the applicant
2. If the applicant is a company/firm the name and addresses of the Directors of Company/partners of the firm
3. The location of the premises where the applicant desires to sell the wine [or fortified wine] with boundaries:
  - (a) in the wine tavern; or
  - (b) in the wine boutique or both.]
4. Whether the prescribed fee amount has been paid? If so, the treasury challan number and date for having credited the lease amount
5. Whether the following documents are enclosed?
  - (a) Original Treasury Challan
  - (b) Blue print of the premises/taverns in triplicate
6. Name and address of the employees if any?

Date:

Signature of the applicant.

1. Substituted for the words "sale and consumption of Wine at Wine festivals/fairs" by Notification No. FD 03 PES 2012(V), dated 31-3-2012, w.e.f. 1-4-2012.
2. Rule 10-A inserted by Notification No. FD 03 PES 2012(V), dated 31-3-2012, w.e.f. 1-4-2012.
3. Substituted for the heading "Application for grant of lease to retail sale of Wine or Fortified Wine" by Notification No. FD 08(P) PES 2020, dated 9-6-2021, w.e.f. 1-6-2021
4. Inserted by Notification No. FD 03 PES 2012(V), dated 31-3-2012, w.e.f. 1-4-2012.
5. Substituted by Notification No. FD 20 PES 2009, dated 22-6-2009, w.e.f. 23-6-2009.

**FORM LFW-II**

[See Rule 4]

Lease for the Retail Sale of Wine [or Fortified Wine]

1. Registration No.:
2. Name and address of the licensee:
3. Name of the employee:
4. Location of the premises wine tavern:
  - (a) Door No.:
  - (b) Street.:
  - (c) Location of the wine tavern wine boutique:
  - (d) City/Town/Village:

I, \_\_\_\_\_ the Deputy Commissioner \_\_\_\_\_ District (in case of grant of licence)/Deputy Commissioner of Excise \_\_\_\_\_ District (in case of renewal of licence) in consideration of the payment of the lease amount of Rs. 1,000 (Rupees Thousand only) in case of wine tavern and Rs. 5,000 (Rupees Five thousand only) in case of wine boutique do hereby authorize Sri \_\_\_\_\_ So \_\_\_\_\_ residing at \_\_\_\_\_ to sell wine [or fortified wine] at premises No. \_\_\_\_\_ situated in \_\_\_\_\_ subject to the conditions specified in the licence Form LFW-III.

Schedule showing the boundaries of the premises wine taverns wine boutique.

Date:

Signature of the Issuing Authority with seal.

**FORM LFW-III**

[See Rule 7]

Lease for the Retail Vend of Wine [or Fortified Wine]

1. Register No.
2. Name of licensee
3. Name of the employee
4. Place: Premises/wine tavern wine boutique.—
  - (a) Door No.

1. Form LFW-II substituted by Notification No. FD 20 PES 2009, dated 22-6-2009, w.e.f. 23-6-2009.
2. Inserted by Notification No. FD 03 PES 2012(V), dated 31-3-2012, w.e.f. 1-4-2012.
3. Substituted for the words "Deputy Commissioner \_\_\_\_\_ District" by Notification No. FD 08(P) PES 2020, dated 9-6-2021, w.e.f. 1-6-2021.
4. Inserted by Notification No. FD 03 PES 2012(V), dated 31-3-2012, w.e.f. 1-4-2012.
5. Inserted by Notification No. FD 03 PES 2012(V), dated 31-3-2012, w.e.f. 1-4-2012.
4. Substituted by Notification No. FD 20 PES 2009, dated 22-6-2009, w.e.f. 23-6-2009.



- (b) Street
- (c) City/Town/Village.]

5 Boundaries of premises/wine tavern:

- by North:
- by East:
- by West:
- by South:

I, \_\_\_\_\_ the [Deputy Commissioner \_\_\_\_\_ District (in case of grant of licence)/Deputy Commissioner of Excise \_\_\_\_\_ District (in case of renewal of licence)] do hereby issue a licence to Sri \_\_\_\_\_ Son of Sri \_\_\_\_\_ residing at \_\_\_\_\_ to sell wine [or fortified wine] at premises/wine tavern bearing No. \_\_\_\_\_ situated in \_\_\_\_\_ subjected to the conditions specified below:

**LICENCE CONDITIONS**

1. The licence shall be bounded by the provisions of the Karnataka Excise Act, 1965 and the Karnataka Excise (Manufacture of Wine) Rules, 2008.
2. The licensee shall maintain separate correct accounts of daily transactions of each brand of wine [or fortified wine] and submit the returns monthly to the Jurisdictional Officer in the first week of the following month.
3. The licensee shall use metric measures approved by the department of Legal Metrology.
4. If a cask of a particular brand of wine [or fortified wine] is opened, another cask of such brand shall not be opened until the wine in that cask is sold completely.
5. Only wine [or fortified wine] shall be sold for consumption in the tavern.
6. The opening and closing hours of the premises/wine tavern for sale of wine shall be from 10.00 a.m. to 11.30 p.m.
7. Wine shall be sold in sealed bottles in wine boutique.
8. The opening and closing hours of the wine boutique for sale of bottled wine shall be from 10.00 a.m to 10.30 p.m.]

Place: [Deputy Commissioner \_\_\_\_\_ District (in case of grant of licence)/Deputy Commissioner of Excise \_\_\_\_\_ District (in case of renewal of licence)]  
 Date: \_\_\_\_\_

**FORM LFW-IV**  
*[See Rule 10]*

**Occasional Licence**

1. Register No.
2. Name of licensee
3. Name of the employee
4. Place: premises/wine tavern.
  - (d) Door No.
  - (e) Street
  - (f) Town/Village
5. Boundaries of premises/wine tavern:
  - by North:
  - by East:
  - by West:
  - by South:

I, \_\_\_\_\_ the Deputy Commissioner \_\_\_\_\_ District do hereby issue a \_\_\_\_\_ licence to Sri \_\_\_\_\_ Son of Sri \_\_\_\_\_ residing at \_\_\_\_\_ to sell and consume wine [or fortified wine] on the occasion of \_\_\_\_\_ subjected to the conditions specified below:

**LICENCE CONDITIONS**

- (1) The licence shall be bounded by the provisions of the Karnataka Excise Act, 1965 and the Karnataka Excise (Manufacture of Wine) Rules, 2008.
- (2) The privilege under this licence is restricted for sale and consumption of wine [or fortified wine] on the premises and for the occasion of \_\_\_\_\_ and date \_\_\_\_\_ and time \_\_\_\_\_

Place: Deputy Commissioner,  
 Date: \_\_\_\_\_ District.

Substituted for the words "Deputy Commissioner \_\_\_\_\_ District" by Notification No. FD 03 PES 2012 (IV), dated 31-3-2012, w.e.f. 1-4-2012

Inserted by Notification No. FD 03 PES 2012 (IV), dated 31-3-2012, w.e.f. 1-4-2012

Inserted by Notification No. FD 03 PES 2012 (IV), dated 31-3-2012, w.e.f. 1-4-2012

Inserted by Notification No. FD 03 PES 2012 (IV), dated 31-3-2012, w.e.f. 1-4-2012

Inserted by Notification No. FD 03 PES 2012 (IV), dated 31-3-2012, w.e.f. 1-4-2012

Inserted by Notification No. FD 03 PES 2012 (IV), dated 31-3-2012, w.e.f. 1-4-2012

Inserted by Notification No. FD 03 PES 2012 (IV), dated 31-3-2012, w.e.f. 1-4-2012

1. Substituted for the words "Deputy Commissioner \_\_\_\_\_ District" by Notification No. FD 03 PES 2012 (IV), dated 31-3-2012, w.e.f. 1-4-2012

2. Inserted by Notification No. FD 03 PES 2012 (IV), dated 31-3-2012, w.e.f. 1-4-2012

3. Inserted by Notification No. FD 03 PES 2012 (IV), dated 31-3-2012, w.e.f. 1-4-2012



**2022-23 ರ್ಗ ಸಾಂದ್ರ ಅಭಿಮಾನಿ ದರ್ಜೆ, ಸರ್ವೀಸರ್‌ಗಳ/ಪಂಚಾಯತ್ ಅಧ್ಯಕ್ಷರು, ಉಪ ಸರ್ವೀಸರ್‌ಗಳು, ಹೋಲೋ ಸರ್ವೀಸರ್‌ಗಳಿಂದ ಸರ್ಕಾರದ ಅಭಿಮಾನಿ ದರ್ಜೆ ಪಡೆದ (ರೂ.ಬೆ.ಸಿ.ಎಂ.)**

ಕ್ರ. ಸಂ.	ವರ್ಗ	ಅಂಶ-2 ಅಭಿಮಾನಿ	ಅಂಶ-3 ಅಭಿಮಾನಿ	ಅಂಶ-4 ಅಭಿಮಾನಿ ಅಭಿಮಾನಿ	ಅಂಶ-7 ಅಭಿಮಾನಿ ಅಭಿಮಾನಿ	ಅಂಶ-14 15 & 75 (ಬಿ.ಬಿ.ಎ)	ಅಂಶ-8, 9 & 10 ಅಭಿಮಾನಿ ಅಭಿಮಾನಿ	ಅಂಶ-11A (ಅಂಶ-11A ಅಭಿಮಾನಿ)	ಅಂಶ-14, 17 & 18 ಅಭಿಮಾನಿ/ಅಭಿಮಾನಿ ಅಭಿಮಾನಿ	ಸರ್ಕಾರದ ಅಭಿಮಾನಿ	ಅಭಿಮಾನಿ ಅಭಿಮಾನಿ	ಅಭಿಮಾನಿ ಅಭಿಮಾನಿ	ಅಭಿಮಾನಿ ಅಭಿಮಾನಿ	ಅಭಿಮಾನಿ ಅಭಿಮಾನಿ	ಅಭಿಮಾನಿ ಅಭಿಮಾನಿ	ಅಭಿಮಾನಿ ಅಭಿಮಾನಿ	ಅಭಿಮಾನಿ ಅಭಿಮಾನಿ	ಅಭಿಮಾನಿ ಅಭಿಮಾನಿ	
<b>ಅಭಿಮಾನಿ ದರ್ಜೆ (ಅಭಿಮಾನಿ)</b>																			
1	ಅಭಿಮಾನಿ ಸರ್ಕಾರ - 1	118	11	5	57	1	8	185	16	0	5	64	11	5	4		29.20	0.39	29.59
2	ಅಭಿಮಾನಿ ಸರ್ಕಾರ - 2	137	9	11	82	0	10	171	11	0	4	49	17	2	7		32.10	0.52	32.62
3	ಅಭಿಮಾನಿ ಸರ್ಕಾರ - 3	123	13	0	80	0	0	180	13	0	2	29	1	1	1		30.64	0.61	31.25
4	ಅಭಿಮಾನಿ ಸರ್ಕಾರ - 4	62	11	13	45	0	0	134	6	0	10	70	17	4	5		23.10	0.23	23.34
5	ಅಭಿಮಾನಿ ಸರ್ಕಾರ - 5	64	3	4	61	0	0	61	10	10	0	11	10	5	0		11.46	0.29	11.75
6	ಅಭಿಮಾನಿ ಸರ್ಕಾರ - 6	71	1	0	31	1	1	71	29	0	0	3	1	3	0		10.02	0.21	10.23
7	ಅಭಿಮಾನಿ ಸರ್ಕಾರ - 7	195	3	0	78	0	0	95	59	0	1	5	3	4	0		22.19	0.66	22.85
	<b>ಒಟ್ಟು</b>	<b>770</b>	<b>51</b>	<b>38</b>	<b>484</b>	<b>2</b>	<b>19</b>	<b>897</b>	<b>144</b>	<b>10</b>	<b>22</b>	<b>281</b>	<b>60</b>	<b>24</b>	<b>17</b>		<b>158.71</b>	<b>2.91</b>	<b>161.62</b>
<b>ಅಭಿಮಾನಿ ದರ್ಜೆ (ಅಭಿಮಾನಿ)</b>																			
1	ಅಭಿಮಾನಿ ಸರ್ಕಾರ - 5	100	7	17	33	0	8	152	6	0	16	93	30	5	14		26.43	0.42	26.85
2	ಅಭಿಮಾನಿ ಸರ್ಕಾರ - 6	120	11	0	60	0	0	195	12	0	6	78	5	3	7		31.87	0.41	32.28
3	ಅಭಿಮಾನಿ ಸರ್ಕಾರ - 7	89	7	12	35	0	9	220	4	0	12	120	18	7	21		31.28	0.46	31.74
4	ಅಭಿಮಾನಿ ಸರ್ಕಾರ - 8	128	6	2	142	2	0	143	8	0	3	56	4	2	4		26.10	0.43	26.53
5	ಅಭಿಮಾನಿ ಸರ್ಕಾರ - 9	104	3	0	82	0	1	89	24	0	0	3	0	2	0		14.63	0.86	15.49
6	ಅಭಿಮಾನಿ ಸರ್ಕಾರ - 10	89	3	1	19	1	0	59	18	0	0	4	1	2	0		9.31	0.35	9.66
	<b>ಒಟ್ಟು</b>	<b>630</b>	<b>37</b>	<b>32</b>	<b>571</b>	<b>3</b>	<b>18</b>	<b>888</b>	<b>72</b>	<b>0</b>	<b>37</b>	<b>834</b>	<b>58</b>	<b>21</b>	<b>46</b>		<b>139.63</b>	<b>2.94</b>	<b>142.57</b>
<b>ಅಭಿಮಾನಿ ದರ್ಜೆ (ಅಭಿಮಾನಿ)</b>																			
	<b>ಒಟ್ಟು</b>	<b>877</b>	<b>75</b>	<b>60</b>	<b>534</b>	<b>5</b>	<b>37</b>	<b>1880</b>	<b>78</b>	<b>0</b>	<b>59</b>	<b>1115</b>	<b>118</b>	<b>29</b>	<b>63</b>		<b>290.73</b>	<b>5.85</b>	<b>296.57</b>
<b>ಅಭಿಮಾನಿ ದರ್ಜೆ (ಅಭಿಮಾನಿ)</b>																			
1	ಅಭಿಮಾನಿ ದರ್ಜೆ - 1	101	7	0	71	1	1	65	44	0	0	0	3	2	0		14.48	0.35	14.83
2	ಅಭಿಮಾನಿ ದರ್ಜೆ - 2	134	7	0	63	0	1	55	52	0	0	0	8	0	0		14.92	0.33	15.25
3	ಅಭಿಮಾನಿ ದರ್ಜೆ - 3	140	19	2	44	0	7	94	39	0	0	2	15	2	1		18.24	0.34	18.58
4	ಅಭಿಮಾನಿ ದರ್ಜೆ - 4	90	21	0	47	1	1	41	42	0	0	0	4	3	0		12.69	0.58	13.27
5	ಅಭಿಮಾನಿ ದರ್ಜೆ - 5	102	14	5	45	0	2	96	30	0	0	1	0	1	0		18.20	0.47	18.67
6	ಅಭಿಮಾನಿ ದರ್ಜೆ - 6	80	2	0	31	0	0	37	28	0	0	0	1	0	0		8.75	0.32	9.07
	<b>ಒಟ್ಟು</b>	<b>647</b>	<b>70</b>	<b>7</b>	<b>301</b>	<b>2</b>	<b>12</b>	<b>388</b>	<b>235</b>	<b>0</b>	<b>0</b>	<b>8</b>	<b>31</b>	<b>8</b>	<b>1</b>		<b>87.26</b>	<b>2.20</b>	<b>89.46</b>
<b>ಅಭಿಮಾನಿ ದರ್ಜೆ (ಅಭಿಮಾನಿ)</b>																			
1	ಅಭಿಮಾನಿ ದರ್ಜೆ - 1	77	1	0	43	1	3	31	32	0	0	1	0	0	0		9.21	0.17	9.38
2	ಅಭಿಮಾನಿ ದರ್ಜೆ - 2	131	11	0	82	0	0	52	48	0	0	4	0	0	0		17.49	0.33	17.81
3	ಅಭಿಮಾನಿ ದರ್ಜೆ - 3	92	2	1	45	0	0	68	35	0	0	0	4	1	0		12.18	0.19	12.37
4	ಅಭಿಮಾನಿ ದರ್ಜೆ - 4	50	0	0	27	0	0	19	21	0	0	0	0	0	0		6.03	0.14	6.17
	<b>ಒಟ್ಟು</b>	<b>350</b>	<b>14</b>	<b>1</b>	<b>197</b>	<b>1</b>	<b>3</b>	<b>170</b>	<b>136</b>	<b>0</b>	<b>0</b>	<b>5</b>	<b>4</b>	<b>1</b>	<b>0</b>		<b>44.90</b>	<b>0.83</b>	<b>45.73</b>
<b>ಅಭಿಮಾನಿ ದರ್ಜೆ (ಅಭಿಮಾನಿ)</b>																			
1	ಅಭಿಮಾನಿ ದರ್ಜೆ - 1	90	1	0	33	0	2	44	27	0	0	2	3	6	0		10.71	0.30	11.01
2	ಅಭಿಮಾನಿ ದರ್ಜೆ - 2	79	1	1	18	1	0	21	24	0	0	0	2	0	0		7.14	0.26	7.40
3	ಅಭಿಮಾನಿ ದರ್ಜೆ - 3	86	1	0	26	0	1	115	32	0	0	0	1	1	0		12.87	0.28	13.15
4	ಅಭಿಮಾನಿ ದರ್ಜೆ - 4	102	3	0	17	0	0	112	39	0	0	3	2	1	0		14.86	0.45	15.31
5	ಅಭಿಮಾನಿ ದರ್ಜೆ - 5	55	10	0	40	0	0	24	19	0	0	0	8	0	0		7.39	0.27	7.66
6	ಅಭಿಮಾನಿ ದರ್ಜೆ - 6	56	4	0	60	0	0	18	24	0	0	0	7	2	0		8.17	0.09	8.27
	<b>ಒಟ್ಟು</b>	<b>468</b>	<b>20</b>	<b>1</b>	<b>194</b>	<b>1</b>	<b>3</b>	<b>334</b>	<b>165</b>	<b>0</b>	<b>0</b>	<b>5</b>	<b>23</b>	<b>10</b>	<b>0</b>		<b>61.15</b>	<b>1.63</b>	<b>62.78</b>
<b>ಅಭಿಮಾನಿ ದರ್ಜೆ (ಅಭಿಮಾನಿ)</b>																			
1	ಅಭಿಮಾನಿ ದರ್ಜೆ - 1	154	7	1	99	0	2	217	31	1	2	24	2	1	1		28.05	0.52	28.57
2	ಅಭಿಮಾನಿ ದರ್ಜೆ - 2	89	20	4	48	1	2	66	11	0	0	2	1	1	0		11.18	0.37	11.55
3	ಅಭಿಮಾನಿ ದರ್ಜೆ - 3	131	8	0	52	1	1	69	42	0	0	1	1	4	0		15.81	0.39	16.21
4	ಅಭಿಮಾನಿ ದರ್ಜೆ - 4	89	3	0	108	0	1	203	15	0	1	18	0	0	1		20.54	0.29	20.84
5	ಅಭಿಮಾನಿ ದರ್ಜೆ - 5	81	3	0	30	4	2	31	22	0	0	0	1	5	0		8.10	0.33	8.44
	<b>ಒಟ್ಟು</b>	<b>544</b>	<b>41</b>	<b>5</b>	<b>337</b>	<b>6</b>	<b>8</b>	<b>586</b>	<b>121</b>	<b>1</b>	<b>3</b>	<b>45</b>	<b>5</b>	<b>11</b>	<b>2</b>		<b>83.69</b>	<b>1.71</b>	<b>85.40</b>
<b>ಅಭಿಮಾನಿ ದರ್ಜೆ (ಅಭಿಮಾನಿ)</b>																			
1	ಅಭಿಮಾನಿ ದರ್ಜೆ - 1	62	1	0	27	0	0	28	17	0	0	1	0	0	0		6.78	0.19	6.95
2	ಅಭಿಮಾನಿ ದರ್ಜೆ - 2	86	11	2	39	1	0	75	30	0	0	0	3	0	0		11.77	0.39	12.16
3	ಅಭಿಮಾನಿ ದರ್ಜೆ - 3	147	13	0	211	1	1	74	38	0	1	8	11	11	0		24.07	0.42	24.50
4	ಅಭಿಮಾನಿ ದರ್ಜೆ - 4	103	3	0	72	3	0	86	38	0	0	0	1	1	0		14.48	0.24	14.71
5	ಅಭಿಮಾನಿ ದರ್ಜೆ - 5	105	18	2	84	0	4	99	10	0	3	17	2	7	3		19.94	0.11	20.06
6	ಅಭಿಮಾನಿ ದರ್ಜೆ - 6	76	0	1	115	1	0	40	34	0	0	0	0	0	0		13.11	0.31	13.42
	<b>ಒಟ್ಟು</b>	<b>579</b>	<b>46</b>	<b>3</b>	<b>548</b>	<b>6</b>	<b>5</b>	<b>402</b>	<b>187</b>	<b>0</b>	<b>4</b>	<b>28</b>	<b>17</b>	<b>19</b>	<b>3</b>		<b>90.15</b>	<b>1.65</b>	<b>91.80</b>
<b>ಒಟ್ಟು</b>		<b>3928</b>	<b>279</b>	<b>84</b>	<b>2382</b>	<b>21</b>	<b>68</b>	<b>3635</b>	<b>1040</b>	<b>11</b>	<b>64</b>	<b>679</b>	<b>298</b>	<b>94</b>	<b>69</b>		<b>12614</b>	<b>665.48</b>	<b>13280</b>



ಅನುಬಂಧ-7

ಕಳೆದ ಮೂರು ವರ್ಷಗಳಲ್ಲಿ ನಡೆಸಿದ ದಾಳಿ ಮತ್ತು ದಾಖಲಿಸಿದ ಪ್ರಕರಣಗಳ ವಿವರ

ಕ್ರ. ಸಂ.	ಜಿಲ್ಲೆ	2020-21				2021-22				2022-23 (ತನಿ 2023 ರವರೆಗೆ)			
		ನಡೆಸಿದ ದಾಳಿಗಳ ಸಂಖ್ಯೆ	ಕ.ಸ.ಸಂಖ್ಯೆ, 1959ರವರೆಗೆ 32.34	ಕ.ಸ.ಸಂಖ್ಯೆ, 1959ರವರೆಗೆ 15(ಎ)	ಒಟ್ಟು	ನಡೆಸಿದ ದಾಳಿಗಳ ಸಂಖ್ಯೆ	ಕ.ಸ.ಸಂಖ್ಯೆ, 1959ರವರೆಗೆ 32.34	ಕ.ಸ.ಸಂಖ್ಯೆ, 1959ರವರೆಗೆ 15(ಎ)	ಒಟ್ಟು	ನಡೆಸಿದ ದಾಳಿಗಳ ಸಂಖ್ಯೆ	ಕ.ಸ.ಸಂಖ್ಯೆ, 1959ರವರೆಗೆ 32.34	ಕ.ಸ.ಸಂಖ್ಯೆ, 1959ರವರೆಗೆ 15(ಎ)	ಒಟ್ಟು
<b>ಬೀದರ ಜಿಲ್ಲೆ</b>													
ಬೀದರ ಜಿಲ್ಲೆ (ಒಟ್ಟು)													
1	ಬೀದರ ಜಿಲ್ಲೆ ಸಿ.ಡಿ. - 1	661	30	260	290	682	20	281	301	2002	116	1036	1160
2	ಬೀದರ ಜಿಲ್ಲೆ ಸಿ.ಡಿ. - 2	891	21	369	380	1117	29	619	648	2284	102	1398	1506
3	ಬೀದರ ಜಿಲ್ಲೆ ಸಿ.ಡಿ. - 3	960	37	611	648	1038	14	812	826	1873	83	1333	1416
4	ಬೀದರ ಜಿಲ್ಲೆ ಸಿ.ಡಿ. - 4	990	29	173	202	1131	14	217	231	1626	60	789	837
5	ಬೀದರ ಜಿಲ್ಲೆ ಸಿ.ಡಿ. - 5	1062	67	730	787	1733	45	908	945	2738	131	1073	1204
6	ಬೀದರ ಜಿಲ್ಲೆ ಸಿ.ಡಿ. - 6	1461	73	742	815	2005	48	881	897	2886	161	1485	1606
7	ಬೀದರ ಜಿಲ್ಲೆ ಸಿ.ಡಿ. - 7	4816	281	2042	2323	8429	201	1977	2178	6171	302	2404	3436
<b>ಒಟ್ಟು</b>		<b>11320</b>	<b>628</b>	<b>4817</b>	<b>6346</b>	<b>13036</b>	<b>369</b>	<b>6367</b>	<b>6726</b>	<b>18290</b>	<b>834</b>	<b>9487</b>	<b>11164</b>
<b>ಬೀದರ ಜಿಲ್ಲೆ (ಬೀದರ)</b>													
1	ಬೀದರ ಜಿಲ್ಲೆ ಸಿ.ಡಿ. - 1	816	48	226	271	876	16	246	262	1291	77	726	802
2	ಬೀದರ ಜಿಲ್ಲೆ ಸಿ.ಡಿ. - 4	1483	42	238	280	1743	26	366	382	2726	64	1806	1672
3	ಬೀದರ ಜಿಲ್ಲೆ ಸಿ.ಡಿ. - 7	1069	19	281	300	1438	21	383	374	2614	66	782	867
4	ಬೀದರ ಜಿಲ್ಲೆ ಸಿ.ಡಿ. - 8	988	26	421	446	1689	17	623	640	3676	92	1379	1471
5	ಬೀದರ ಜಿಲ್ಲೆ ಸಿ.ಡಿ. - 9	2679	74	726	800	2838	63	1066	1118	3084	170	2029	2199
6	ಬೀದರ ಜಿಲ್ಲೆ ಸಿ.ಡಿ. - 10	1469	28	668	696	1842	23	760	773	2872	138	1079	1217
<b>ಒಟ್ಟು</b>		<b>8371</b>	<b>234</b>	<b>2449</b>	<b>2683</b>	<b>10126</b>	<b>166</b>	<b>3383</b>	<b>3649</b>	<b>18062</b>	<b>807</b>	<b>7612</b>	<b>8218</b>
<b>ಬೀದರ ಜಿಲ್ಲೆ (ಬೀದರ)</b>													
1	ಬೀದರ ಜಿಲ್ಲೆ ಸಿ.ಡಿ. - 1	2846	168	320	476	2823	174	443	617	3296	276	1396	1671
2	ಬೀದರ ಜಿಲ್ಲೆ ಸಿ.ಡಿ. - 4	1966	94	419	513	2186	87	486	673	3367	136	1631	1767
3	ಬೀದರ ಜಿಲ್ಲೆ ಸಿ.ಡಿ. - 7	3892	147	468	606	4333	104	679	683	4374	188	1314	1600
4	ಬೀದರ ಜಿಲ್ಲೆ ಸಿ.ಡಿ. - 8	2684	117	607	624	2393	202	814	1016	3612	296	1713	2009
5	ಬೀದರ ಜಿಲ್ಲೆ ಸಿ.ಡಿ. - 9	1713	69	349	408	1876	69	480	619	2974	136	1319	1467
6	ಬೀದರ ಜಿಲ್ಲೆ ಸಿ.ಡಿ. - 10	1839	106	679	684	1669	60	1040	1100	2337	173	1806	1977
<b>ಒಟ್ಟು</b>		<b>13829</b>	<b>678</b>	<b>2932</b>	<b>3610</b>	<b>16170</b>	<b>696</b>	<b>3812</b>	<b>4608</b>	<b>19869</b>	<b>1206</b>	<b>9178</b>	<b>10361</b>
<b>ಬೀದರ ಜಿಲ್ಲೆ (ಬೀದರ)</b>													
1	ಬೀದರ ಜಿಲ್ಲೆ ಸಿ.ಡಿ. - 1	2673	143	636	779	2197	97	780	877	2708	218	1387	1616
2	ಬೀದರ ಜಿಲ್ಲೆ ಸಿ.ಡಿ. - 4	3048	161	833	984	2490	166	1127	1283	3166	327	1831	2286
3	ಬೀದರ ಜಿಲ್ಲೆ ಸಿ.ಡಿ. - 7	2186	194	488	682	2437	178	673	781	2673	262	1389	1641
4	ಬೀದರ ಜಿಲ್ಲೆ ಸಿ.ಡಿ. - 8	1666	90	442	532	1819	90	437	627	2380	266	1002	1267
<b>ಒಟ್ಟು</b>		<b>9672</b>	<b>678</b>	<b>2369</b>	<b>2947</b>	<b>8943</b>	<b>531</b>	<b>2917</b>	<b>3448</b>	<b>11087</b>	<b>1063</b>	<b>6719</b>	<b>6769</b>
<b>ಬೀದರ ಜಿಲ್ಲೆ (ಬೀದರ)</b>													
1	ಬೀದರ ಜಿಲ್ಲೆ ಸಿ.ಡಿ. - 1	3173	116	961	1067	3094	94	1028	1122	2183	286	2462	1388
2	ಬೀದರ ಜಿಲ್ಲೆ ಸಿ.ಡಿ. - 4	1797	79	723	802	1736	63	804	867	2846	176	1789	1976
3	ಬೀದರ ಜಿಲ್ಲೆ ಸಿ.ಡಿ. - 7	1430	106	763	869	1412	72	776	847	2633	188	1792	1980
4	ಬೀದರ ಜಿಲ್ಲೆ ಸಿ.ಡಿ. - 8	2131	100	606	606	2817	63	666	709	2667	133	1202	1334
5	ಬೀದರ ಜಿಲ್ಲೆ ಸಿ.ಡಿ. - 9	1144	66	366	421	796	21	411	432	1807	122	1136	1266
<b>ಒಟ್ಟು</b>		<b>9676</b>	<b>466</b>	<b>3296</b>	<b>3764</b>	<b>9667</b>	<b>293</b>	<b>3674</b>	<b>3967</b>	<b>14120</b>	<b>906</b>	<b>8426</b>	<b>9330</b>
<b>ಬೀದರ ಜಿಲ್ಲೆ (ಬೀದರ)</b>													
1	ಬೀದರ ಜಿಲ್ಲೆ ಸಿ.ಡಿ. - 1	3036	97	666	762	2633	63	770	833	4097	146	1844	1991
2	ಬೀದರ ಜಿಲ್ಲೆ ಸಿ.ಡಿ. - 4	1416	33	296	329	1438	63	396	449	1969	91	789	880
3	ಬೀದರ ಜಿಲ್ಲೆ ಸಿ.ಡಿ. - 7	3246	162	1001	1163	3332	126	1043	1169	3967	227	2419	2644
4	ಬೀದರ ಜಿಲ್ಲೆ ಸಿ.ಡಿ. - 8	1696	30	282	312	1680	39	397	436	2340	78	1298	1376
5	ಬೀದರ ಜಿಲ್ಲೆ ಸಿ.ಡಿ. - 9	2874	133	626	669	3272	108	706	813	3840	186	1661	1737
<b>ಒಟ್ಟು</b>		<b>12166</b>	<b>446</b>	<b>2760</b>	<b>3206</b>	<b>12266</b>	<b>389</b>	<b>3311</b>	<b>3700</b>	<b>16203</b>	<b>728</b>	<b>7901</b>	<b>8628</b>
<b>ಬೀದರ ಜಿಲ್ಲೆ (ಬೀದರ)</b>													
1	ಬೀದರ ಜಿಲ್ಲೆ ಸಿ.ಡಿ. - 1	1234	42	483	606	1667	40	663	693	2609	101	1296	1396
2	ಬೀದರ ಜಿಲ್ಲೆ ಸಿ.ಡಿ. - 4	1644	142	691	733	1800	121	696	817	2627	214	1340	1666
3	ಬೀದರ ಜಿಲ್ಲೆ ಸಿ.ಡಿ. - 7	1632	118	609	727	2188	106	636	1040	3698	276	1660	2124
4	ಬೀದರ ಜಿಲ್ಲೆ ಸಿ.ಡಿ. - 8	1672	138	700	839	2034	136	696	1030	3373	269	1889	2166
5	ಬೀದರ ಜಿಲ್ಲೆ ಸಿ.ಡಿ. - 9	1216	42	467	609	1140	30	484	514	1834	61	986	1066
6	ಬೀದರ ಜಿಲ್ಲೆ ಸಿ.ಡಿ. - 10	1673	78	843	921	1484	46	862	897	2107	143	1608	1762
<b>ಒಟ್ಟು</b>		<b>8673</b>	<b>661</b>	<b>3673</b>	<b>4234</b>	<b>10173</b>	<b>476</b>	<b>4416</b>	<b>4891</b>	<b>16048</b>	<b>1083</b>	<b>8969</b>	<b>10060</b>
<b>ಒಟ್ಟು</b>		<b>73806</b>	<b>3480</b>	<b>22299</b>	<b>26779</b>	<b>78368</b>	<b>2927</b>	<b>26936</b>	<b>29863</b>	<b>112789</b>	<b>6606</b>	<b>67931</b>	<b>64637</b>



ಅನುಬಂಧ - 8

2022-23 ನೇ ಸಾಲಿನ ಅಬಕಾರಿ ವರ್ಷದಲ್ಲಿ ನವೀಕರಣಗೊಂಡ/ಮಂಜೂರಾದ ಎಲ್ಲಾ ಬಗೆಯ ಸನ್ನದುಗಳ ಸಂಖ್ಯೆ ಹಾಗೂ ಸನ್ನದುಗಳಿಂದ ಸಂಗ್ರಹವಾದ ಅಬಕಾರಿ ರಾಜಸ್ವದ ವಿವರ (ರೂ.ಕೋಟಿಗಳಲ್ಲಿ)

ಕ್ರ. ಸಂ	ಜಿಲ್ಲೆ	ಸಿಎಲ್-2 (ಕಳಬ್ಬ ಅಂದಿಗಲು)	ಸಿಎಲ್-4 (ಕುಬ್ಬಾಳ)	ಸಿಎಲ್-6ಎ (ಬಾಲ್ಯಾ ಕೋಟೆ ಲಾಗಳು)	ಸಿಎಲ್-7 (ಬೋಟಲ್ ಮತ್ತು ಪಾನೀಗ್ರಹ)	ಸಿಎಲ್-14, 15 & 7ಸಿ (ಟಿ.ಡಿ.ಸಿ)	ಸಿಎಲ್-8, 8A & 8B (ಮಿಲಿಟರಿ ಕ್ವಾರ್ಟೆರ್ಸ್ ಮಳಿಗೆ)	ಸಿಎಲ್-9 (ಬಾಲ್ಯಾ ಮತ್ತು ರೋಡ್‌ಸೈಡ್)	ಸಿಎಲ್-11ಸಿ (ಎಂ.ಎಸ್.ಐ. ಎಲ್. ಕಾಲ್)	ಸಿಎಲ್-16, 17 & 18 (ಅಂಚಾ ಸ್ವೀಯ ವಿಮಾನ ನಿಲ್ದಾಣ ಪರಣಾಸಿಗ)	ಸ್ವತಂತ್ರ ಅಲ್ ಎ ಡಿ	ಕೊಂಡ ಕೊಂಡಂತ್ ಅಲ್ ಎ ಡಿ	ವ್ಯಾನ್ ಟವರ್ಸ್	ವ್ಯಾನ್ ಬೋಟಿಕ್	ಮ್ಯೂಸಿಕ್ ಬಿಲ್ಡಿಂಗ್	ಒಟ್ಟು	ಸನ್ನದು ಮತ್ತು ಕಟ್ಟುವಿಕೆ ಸನ್ನದು ಮತ್ತು	ವಂಡ ಮತ್ತು ಮುಟ್ಟು ಗೋಲು (ನೇ 2023ರ ಅಂಚ್ಚೆ)	ಒಟ್ಟು
1	ದಕ್ಷಿಣ ಕನ್ನಡ	153	7	1	98	0	2	216	29	1	2	24	2	1	1	537	28.05	0.32	28.37
2	ಉಡುಪಿ	89	3	0	106	0	1	202	15	0	1	18	0	0	1	436	20.54	0.29	20.84



## CASE LAW

**Rule 21 – Criminal Procedure Code, 1973, Section 482 – Prayer – For quashing of FIR – Offences – Under the Karnataka Excise Act, 1965 – Search conducted without recording the grounds for his belief – That such an offence committed – Held, such probable defence is available only at the time of trial, thus writ petition is dismissed.**

**N. Ananda, J., Held:** Search conducted by an officer, without recording of the grounds for his belief that an offence under the Act was likely or being committed would vitiate entire proceedings and investigation of first information would be abuse of process of law. . . . . It is not possible to take into consideration the probable defence that may be available to petitioner during trial. At this stage, it is not possible to hold that there was violation of the provisions of Section 54 of the Act. Such contention can be raised only after final report is filed against petitioner. – *Smt. Mahananda v State of Karnataka*, 2019(1) Kar. L.J. 178.

**22. Conviction entails cancellation of all licences.**—Where a licensee holds more than one licence and he is convicted for breach of conditions of any one of such licences, the other licences also may be cancelled.

**[23. Shifting of shops.**—Subject to the restrictions specified in Rule 5, the Deputy Commissioner may permit a licensee to shift the location of his shop from one place to another within the limits of a Grama Panchayat or within the [Municipal Area] or City Municipal Corporation] [on payment of a fee equivalent to [fifty per cent] of the licence fee charged on the licence in respect of such shop:]

[x x x x x:]

[Provided that] subject to Rule 5, in case of CL-2 [and CL-9] licences, the Deputy Commissioner may permit a licensee to shift the location of his shop. —

- (a) within the limits of Municipal Area/Town Panchayat Area or City Municipal Corporation;
- (b) from category (a), (b), (c) and (d) areas to category (e) area of item 2 [and item 9] of sub-rule (1) of Rule 8 of the Karnataka Excise (Sale of Indian and Foreign Liquors) Rules, 1968 within the District;

1. Rule 23 substituted by Notification No. FD 22 PES 93(II), dated 9-5-1994, w.e.f. 9-5-1994.
2. Substituted for the words "territorial division of Municipality" by GSR 119, dated 19-7-1994, w.e.f. 19-7-1994.
3. Inserted by Notification No. FD 5 PES 2000, dated 28-4-2000 and shall be deemed to have come into force w.e.f. 1-4-2000.
4. Substituted for the words "twenty-five per cent" by Notification No. FD 03 PES 2014(V), dated 28-2-2014, w.e.f. 1-7-2014.
5. First proviso omitted by Notification No. FD 08 PES 2011, dated 6-8-2014, w.e.f. 6-8-2014.
6. Second proviso inserted by Notification No. FD 7 PES 2009(II), dated 15-1-2009, w.e.f. 15-1-2009.
7. Substituted for the words "Provided further that" by Notification No. FD 17 PES 2017(I), dated 20-1-2018 and shall be deemed to have come into force w.e.f. 27-6-2017.
8. Inserted by Notification No. FD 11 PES 2009, dated 9-2-2010, w.e.f. 9-2-2010.
9. Inserted by Notification No. FD 11 PES 2009, dated 9-2-2010, w.e.f. 9-2-2010.



- (c) [from one category (e) area to another category (e) area] of item 2 and item 9] of sub-rule (1) of Rule 8 of the Karnataka Excise (Sale of Indian and Foreign Liquors) Rules, 1968 within the District:]

Provided further that the following exemptions or relaxations shall be granted as a one-time measure during the period commencing from 27th day of June, 2017 and ending on 31st day of December, 2017 to those affected licences, and restricted to renewal of licences for the Excise year 2017-18, which are to be shifted in compliance with the judgment of the Hon'ble Supreme Court in Civil Appeal Nos. 12164 to 12166 of 2016 (Arising out of SLP (C) Nos. 14911 to 14913 of 2013) and Civil Appeal No. 12170 of 2016, dated 15-12-2016. —

- (i) the fee prescribed for shifting of licence is reduced by 50% to the aggrieved licensee to shift the affected licence.
- (ii) the maximum quota fixed as per Rule 12 of the Karnataka Excise (Sale of Indian and Foreign Liquors) Rules, 1968, is relaxed in respect of shifting of affected CL-2 (Retail Shop) licences.
- (iii) the restrictions specified in the first proviso to this rule are relaxed and the Deputy Commissioners of Excise are empowered to pass shifting orders in respect of affected licences within the jurisdiction of the concerned district.]

Provided also that subject to Rule 5, in case of CL-11 (C) licence, the Deputy Commissioner of Excise may permit the licensee to shift the location of his shop.

- (i) from the limits of one Grama Panchayat to the limits of another Grama Panchayat within the district, in respect of 463 CL-11 (C) licences sanctioned to the Mysore Sales International Limited (MSIL) (A Government of Karnataka Undertaking) vide Government Order No. FD/07/EFL/2008, dated 3-7-2009; and
- (ii) from the limits of one Grama Panchayat to the limits of another Grama Panchayat within the same Legislative Assembly constituency, in respect of additional 900 CL-11 (C) licences sanctioned to Mysore Sales International Limited (MSIL) (A Government of Karnataka Undertaking) vide Government Order No. FD/15/EFL/2015, dated 23-9-2016.

**24. Licensee not entitled to compensation. —** Where a licence is cancelled during the currency of the licence, the licensee shall not be entitled to any compensation of any kind.

1. Substituted for the words, letter and brackets "within category (e) area" by Notification No. FD 03 PEB 2020, dated 26-8-2020, w.e.f. 26-8-2020
2. Inserted by Notification No. FD 11 PEB 2009, dated 9-3-2010, w.e.f. 9-3-2010.
3. Second proviso inserted by Notification No. FD 17 PEB 2017(1), dated 20-1-2018 and shall be deemed to have come into force w.e.f. 27-4-2017
4. Third proviso inserted by Notification No. FD 03 PEB 2020, dated 26-8-2020, w.e.f. 26-8-2020



Sl. No. 57.

**NOTIFICATION****No. FD 4 PES 98(I), Bangalore, dated 17-4-1998**

In exercise of the powers conferred by sub-section (2) of Section 4-A of the Karnataka Excise Act, 1965 (Karnataka Act 21 of 1966) read with Section 21 of the Karnataka General Clauses Act, 1899 (Karnataka Act III of 1899), the Government of Karnataka hereby rescind the Notification No. FD 233 EPS 91(ii) (Part), dated 11th March, 1992 and Notification No. FD 60 EPS 93 II, dated 19th April, 1993 issued under the said sub-section with immediate effect.

Sl. No. 58.

**NOTIFICATION****No. FD 4 PES 98(II), dated 17-4-1998**

In exercise of the powers conferred by sub-section (1) of Section 4 of the Karnataka Excise Act, 1965 (Karnataka Act 21 of 1966) read with Section 21 of the Karnataka General Clauses Act, 1899 (Karnataka Act III of 1899), the Government of Karnataka hereby rescind the Notification No. FD 60 EPS 93(II), dated 19th April, 1993 issued under the said sub-section with immediate effect.

Sl. No. 59.

**NOTIFICATION****No. FD 4 PES 98(III), dated 17-4-1998**

In exercise of the powers conferred by sub-section (2) of Section 7 of the Karnataka Excise Act, 1965 (Karnataka Act 21 of 1966) (hereinafter referred to as the said Act) the Government of Karnataka hereby direct, with immediate effect, that the Deputy Commissioner of Excise appointed under sub-section (1) of Section 4-A of the said Act shall. —

- (i) exercise the powers and perform the duties and functions assigned to the Deputy Commissioner in respect of transfer and shifting of licence under any rule made under the said Act and grant of arrack shop licence under Rule 17 of the Karnataka Excise (Lease of the Right of Retail Vend of Liquors) Rules, 1969; and
- (ii) exercise all other powers and perform all other duties and functions assigned to the Deputy Commissioner by or under the Act, except disposal of the right of retail vend of liquors under the Karnataka Excise (Lease of the Right of Retail Vend of Liquors) Rules, 1969 and grant of excise licence under any rules under the said Act (other than grant of arrack shop licence under clause (i) above), subject to the overall supervision and administrative control of the Deputy Commissioner.



ಅನುಬಂಧ-10

ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸ್ಥಳಾಂತರಗೊಂಡಿರುವ ಸಿಎಲ್-2 (ವೈನ್ ಶಾಪ್) ಮತ್ತು ಸಿಎಲ್-9 (ಬಾರ್ & ಸಿಎಲ್-2 (ವೈನ್ ಶಾಪ್)

ಕ್ರ.ಸಂ	ವರ್ಷ	ಸನ್ನದಿಸಿದ ಹೆಸರು	ಸನ್ನದುದಾರರ ಹೆಸರು ಮತ್ತು ವಿಳಾಸ	ಸ್ಥಳಾಂತರಗೊಂಡ ಬಗ್ಗೆ, ಕಾರಣ
<b>ದಕ್ಷಿಣ ಜಿಲ್ಲೆ</b>				
1	2020-2021	ಪ್ರಶಾಂತ್ ವೈನ್	ಶ್ರೀ. ಎ.ಪ್ರಶಾಂತ್ ಶೆಟ್ಟಿ, ಬಿನ್. ಎ. ಜನಾರ್ದನ ಶೆಟ್ಟಿ, ಕೋನೂ ಅಸ್ತತ್ಯ ಎದುರು, ಬಂದೂರುವೀಲೆ, ಕಂಕನಾಡಿ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ಮಹಾನಗರಪಾಲಿಕೆ ದೇರೆದ್ದೇ ದುರ್ಗದಂದು ಕಾಂಪೌಡ್ ಕಟ್ಟಡ ಸಂ: 3-99(3) ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
2	2020-21	ವೈನ್ ಅಂಡ್ ಸ್ಪಿರಿಟ್ಸ್	ಶ್ರೀ. ಡಿ.ನ.ಜಿ.ಡಿ.ಸೋತ, ಬಿನ್. ರಾಜೇಶ್.ಜಿ.ಡಿ.ಸೋತ, ಜೋಡ್ಡಾ, ಕೋಟ, ಪೂರ್ವಾಕ್ಷೇಪ, ಮರೋಳಿ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ಮಹಾನಗರಪಾಲಿಕೆ ಆಳವೆ ಗ್ರಾಮ, ಪದೀಲ್ ಇಲ್ಲಿಯ ಸಿಬಿಡಲ್ ಪ್ಯಾರಡೈಸ್ ಬಿಲ್ಡಿಂಗ್ ಕಟ್ಟಡ ಸಂ: 4-88 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
3	2020-21	ಕೊಡ್ಲೂ ಕ್ಲಬ್ ವೈನ್	ಶ್ರೀಮತಿ. ಜಯಶ್ರೀ. ಎಂ. ಹೆಚ್.ಮಾಡಿ, ಕೋ: ವೋಹನದಾಸ್ ಹೆಚ್.ಮಾಡಿ, ಶಿವನುಪದ, ಹೆಚ್.ಮಾಡಿ ಕೋಡಿ, ಉಡುಪಿ.	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ತಾಲೂಕು ಮುಲ್ಕಿ, ಪಟ್ಟಣ ಪಂಚಾಯತ್ ಕಾರ್ನಾಡು ಬೋಟಲ್ ಕಾಂಪೌಡ್ ಕಟ್ಟಡ ಸಂ: 10-41,10-42, 10-43, 10-43ಎ ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
4	2021-22	ಸಾಲಿಯಾನ್ ವೈನ್	ಶ್ರೀ.ರಾಜೇಶ್ ಸಾಲಿಯಾನ್, ಬಿನ್. ಮಾಧವ ಅಮೀನ್, ರಾಜೇಶ್‌ವಾಲ ನಗರ, ಹರ್ಗ ದೇವಸ್ಥಾನ ರಸ್ತೆ, ಪರ್ಕಳ, ಉಡುಪಿ.	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬೆಳ್ಳಂಗಡಿ ತಾಲೂಕು ಶಿರೋಲು ಗ್ರಾಮ ಕಟ್ಟಡ ಸಂ: 43/5 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
5	2021-22	ಮದಿರ ವೈನ್	ಶ್ರೀ. ಕೆ.ಶೇಖರ್, ಬಿನ್. ಡಿ. ವಿ. ಸಂಜೀವ್, ದಿವ್ಯ ಪ್ಯಾರಾಡ್, ಕೋನೂ ಅಸ್ತತ್ಯ ಹತ್ತಿರ, ಕಂಕನಾಡಿ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಂಟ್ವಾಳ ತಾಲೂಕು ನಟ್ಟಮುಂಡ್ಲುರು ಗ್ರಾಮ, ಅನಂತಾಡಿ ಕಟ್ಟಡ ಸಂ: 1-301/4 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
6	2021-22	ವೈನ್ ಅಂಡ್ ಸ್ಪಿರಿಟ್ಸ್	ಶ್ರೀ. ರಾಜೇಶ್ ಶೆಟ್ಟಿ, ಬಿನ್. ಸದಾಶಿವ ಶೆಟ್ಟಿ, ಪೂರ್ವಾಕ್ಷೇಪ, ಎನ್.ಬಿ.ಕೆ. ಕ್ಯಾಂಪಸ್ ಬಳಿ, ಸುರಶ್ವರ್, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ಮಹಾನಗರಪಾಲಿಕೆ ಕುಲಶೇಖರ, ಮ್ಯಾಗ್ನಿಟಾ ಕಟ್ಟಡ ಸಂ: 13-30-21 Bodd Road 51 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
7	2021-22	ಶೈಲಾ ವೈನ್ ಯಾರ್ಡ್	ಶ್ರೀ. ನಾರಾಯಣ.ಕಿ.ಎಂ., ಬಿನ್. ಡಿ. ಸುಬ್ಬ ಪೂಜಾರಿ, ಪಾಂತ್ಯ ಗ್ರಾಮ ಮಸ್ಕಿಶೆಟ್ಟಿ ಚರ್ಚ್ ಎದುರು, ಮೂಡಬಿದ್ರೆ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ತಾಲೂಕು ಮೂಡಬಿದ್ರೆ ಪುರಸಭೆ, ಮಾರ್ಪಾಡಿ ಗ್ರಾಮ, ನವಭಾರತ ಟ್ರೇಡ್ ಸೆಂಟರ್ ಕಟ್ಟಡ ಸಂ: 5-148ಬಿ/38 ಮತ್ತು 5-148ಬಿ/43 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
8	2021-22	ವೈನ್ ಅಂಡ್ ಸ್ಪಿರಿಟ್ಸ್	ಶ್ರೀ. ಡಿ.ನ.ಜಿ.ಡಿ.ಸೋತ, ಬಿನ್. ರಾಜೇಶ್.ಜಿ.ಡಿ.ಸೋತ, ಜೋಡ್ಡಾ, ಕೋಟ, ಪೂರ್ವಾಕ್ಷೇಪ, ಮರೋಳಿ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ಮಹಾನಗರಪಾಲಿಕೆ ಕುಲಶೇಖರ, ಸೋಮಯಾಜಿ ಇಲ್ಲಿಗೆ ಕಟ್ಟಡ ಸಂ: 13-2/44 Bodd 51 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
9	2021-22	ಮಾಯಾನ್ ವೈನ್ ಕೆಂಠ	ಶ್ರೀ. ಕೆ.ಶೇಖರ್ ಡಿ ಶೆಟ್ಟಿ, ಬಿನ್. ಡಿ. ದುಗ್ಗಡ್ಡೆ, ಶೆಟ್ಟಿ, ವಿರಮ್, ಕುಡೀರ, ಕೋಡಿಯೋಡ್ಲೇ ವ್ಯಾ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ಮಹಾನಗರಪಾಲಿಕೆ ಅತ್ಯಾಧರ ಭಾಗ ಆರ್.ಕೆ.ಎ ನೆಲಮಹಡಿ ಕಟ್ಟಡ ಸಂ: 23-13-1312/9 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
10	2022-23	ಹೈ ಸ್ಪಿರಿಟ್ಸ್	ಶ್ರೀ. ಶೋಕಂ ಲೂಯಿಸ್ ಪಿಂಟೊ, ಬಿನ್. ಅಲ್ಬರ್ಟ್ ಪಿಂಟೊ, ಸೋಫಿಯ, ರಿಟ್ರೇಟ್ ಹೌಸ್ ಹಿಂದುಗಡೆ, ಕೆಪ್ಪೆ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ಮಹಾನಗರಪಾಲಿಕೆ ಬಂದೂರುವೀಲೆ ಕಂಕನಾಡಿ ಕಟ್ಟಡ ಸಂ: 15-1-11/1,2 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
11	2022-23	ಪ್ರಶಾಂತ್ ವೈನ್	ಶ್ರೀ. ಎ.ಪ್ರಶಾಂತ್ ಶೆಟ್ಟಿ, ಬಿನ್. ಎ. ಜನಾರ್ದನ ಶೆಟ್ಟಿ, ಕೋನೂ ಅಸ್ತತ್ಯ ಎದುರು, ಬಂದೂರುವೀಲೆ, ಕಂಕನಾಡಿ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ಮಹಾನಗರಪಾಲಿಕೆ ಸುರಶ್ವರ್, ಕೊಡ್ಲೇ, ಕ್ರಮ್ ಆರ್.ಕೆ.ಡಾ ಕಟ್ಟಡ ಸಂ: 12-85/3 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
12	2022-23	ಮದಿರ ವೈನ್	ಶ್ರೀಮತಿಯುಶಿಲಾ ಅಮುನಾಥ್, ಕೋ: ಡಿ. ಅಮುನಾಥ್, ಅಮುಶಿಲಾ ಸದನ, ಮರೋಳಿ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಸುಳ್ಯ ತಾಲೂಕು ಕೋಲ್ವನೇಟ್ಟಿ ಗ್ರಾಮ, ಎಸ್.ಕೆ.ವಾಣಿಜ್ಯ ಸಂಕೀರ್ಣ ಕಟ್ಟಡ ಸಂ: 1-20/4 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
13	2022-23	ಹೈ ಸ್ಪಿರಿಟ್ಸ್ ವೈನ್	ಶ್ರೀ. ಶೋಕಂ ಲೂಯಿಸ್ ಪಿಂಟೊ, ಬಿನ್. ಅಲ್ಬರ್ಟ್ ಪಿಂಟೊ, ಸೋಫಿಯ, ರಿಟ್ರೇಟ್ ಹೌಸ್ ಹಿಂದುಗಡೆ, ಕೆಪ್ಪೆ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಂಟ್ವಾಳ ಪುರಸಭೆ, ಬಿ.ಸಿ.ರೋಡ್, ಕಟ್ಟಡ ಸಂ: 13-372/ಎ(12 Bodd 19) ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
14	2022-23	ರಾಜಾರಾಮ್ ವೈನ್	ಅಡಳಿತ ತಾಲೂದಾರರು ಮುರಾರಾಮ್ ವೈನ್, ಬೋಳರ, ಮಂಗಳೂರು	ಸದರಿ ಸನ್ನದನ್ನು ವ್ಯಾಪಾರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಲಿವೆಲ್ ಬೋಳರ ಮತ್ತು ರಸ್ತೆ, ಶೈಷಿಮನು, ನೆಲಮಹಡಿ ಕಟ್ಟಡ ಸಂ: 22-10-1411/1 ಇಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
<b>ಉಡುಪಿ ಜಿಲ್ಲೆ</b>				
15	2020-21	ಶ್ರೀ ಲಕ್ಷ್ಮಿ ವೈನ್	ಶ್ರೀ ಕಾಮರಾಜ್ ಸುವರ್ಣ ಬಿನ್. ಕೆ. ಶ್ರೀಕರ್ ಸುವರ್ಣ, ಮಾತೃ, ಶ್ರೀ. ಕಟಿಪಾಡಿ, ಇವು ತಾಲೂಕು	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಬೃಹದ್ವಾರ ತಾಲೂಕು ಹಂದಾಡಿ ಗ್ರಾಮದ ಕ.ಸಂ 5-74 B, 5-74 C, 5-74 D ರಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
16	2020-21	ಗಂ ವೈನ್	ಮಾಲತಿ ಕೆ.ಶೇಖರ್ ಮಾಲ್, ಗ್ರೆನ್ ಹೌಸ್, ರಾಧಾಕೃಷ್ಣನಗರ, ಪದವಿನಂಗಡಿ, ಮಂಗಳೂರು ದಕ್ಷಿಣ	ಸರ್ಕಾರದ ವಿನ್ಯಾಯತಿಯಂತೆ, ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಮೂಲ ಸ್ಥಳಕ್ಕೆ ಸ್ಥಳಾಂತರಗೊಂಡಿರುತ್ತದೆ ಆರ್ಕೆಎ ತಾಲೂಕು ಬೆಳ್ಳೆ ಗ್ರಾಮದ ಕೆ.ಸಂ.5-67/5 ರಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
17	2021-22	ಪೂರ್ಣಿಮಾ ವೈನ್	ಶ್ರೀ ಶಿವಪ್ರಕಾಶ್ ಶೆಟ್ಟಿ, ಬಿನ್.ಕೆ.ಶಿವರಾಮ ಶೆಟ್ಟಿ, ಕನಕ ನಿವಾಸ, ಒಳಕಾಡು, ಉಡುಪಿ ತಾಲೂಕು	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ನಗರ ಸಭಾ ವ್ಯಾಪ್ತಿಯ ಮಲ್ಕಿ, ಕ.ಸಂ:1-76(3) ರಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
18	2021-22	ರಿಶಾ ವೈನ್	ಶ್ರೀ ನಾಗೇಶ್ ಎ ಶೆಟ್ಟಿ, ಬಿನ್.ಅಂತಯ್ಯ ಶೆಟ್ಟಿ, ಪಾರಿಜಾತ ಮಹಾರಾಷ್ಟ್ರ	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ತಾಲೂಕು, ಮಣಿಪಾಲ ವಾರ್ಡ್, ಶಿವಳ್ಳಿ, ಕ.ಸಂ:16-122ಬಿ(3) ರಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
19	2022-23	ನರಮನ ವೈನ್	ಶ್ರೀ ಕರುಣಾಕರ ಎಸ್. ಶೆಟ್ಟಿ, ಬಿನ್. ಸಿದ್ದಯ್ಯ ಶೆಟ್ಟಿ, ಮನ ಸಂ.4-223(ಗ್ರ)ಬೋಳರ ರೋಡ್, ಮುರ್ಬ, ಹಂದಾಡಿ ಗ್ರಾಮ, ಬೃಹದ್ವಾರ ತಾಲೂಕು, ಉಡುಪಿ ಜಿಲ್ಲೆ	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಹಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಕಾಗೇರಿ ಎಂಬಲ್ಲಿರುವ ಸರ್ವೆ ನಂ.354/ಎ2 ರಲ್ಲಿರುವ ಕಟ್ಟಡ ಸಂ:23/1(1) ರಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.
20	2022-23	ಸ್ಯಾಟರ್ ವೈನ್	ಕೆ. ಸಿಂಯಾ ಶೆಟ್ಟಿ, ಬಿನ್. ಸುಬ್ಬಯ್ಯ ಶೆಟ್ಟಿ, ಮಾತೃ, ಕೆಪ್ಪೆ, ಕೋಟ ಗ್ರಾಮ, ಆರ್ಕೆಎ	ಸರ್ಕಾರದ ವಿನ್ಯಾಯತಿಯಂತೆ, ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಮೂಲ ಸ್ಥಳಕ್ಕೆ ಸ್ಥಳಾಂತರಗೊಂಡಿರುತ್ತದೆ ಆರ್ಕೆಎ ತಾಲೂಕು ಕೋಟ ಗ್ರಾಮದ ಕ.ಸಂ.5-102(2) ರಲ್ಲಿಗೆ ಸ್ಥಳಾಂತರಿಸಲಾಗಿರುತ್ತದೆ.







23	2020-21	ಮಯೂರ ಬಾರ್,	ಶ್ರೀ ಪ್ರಕಾಶ ಶೆಟ್ಟಿ ಬಿನ್. ಸುರೇಂದ್ರ ಶೆಟ್ಟಿ, ಅಂಬಿಕಾ ಗುಪ್ತಾ, ಶ್ರೀ ಮೂಕಾಂಬಿಕಾ ದೇವಸ್ಥಾನದ ಹತ್ತಿರ, ಕೊಲ್ಲೂರು ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಕಟ್ಟಡ ಸಂಖ್ಯೆ: 4/32 ರಲ್ಲಿಗೆ ಸ್ವೀಕೃತವಾಗಿರುತ್ತದೆ.
24	2020-21	ಅರಾಧನಾ ಬಾರ್,	ಶ್ರೀಮತಿ ಶೋಭಾ ಜಿ. ಬಿಲ್ವನ, ಕೊಂ. ಎ ಗೋವಿಂದ ಬಿಲ್ವನ, ಹೊಸಾಡು ಗ್ರಾಮ, ಕುಂದಾಪುರ ತಾಲೂಕು.	ಸರ್ಕಾರದ ವಿನಾಯಿಶಿಯಂತ್ರಿ, ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಮೂಲ ಸ್ಥಳಕ್ಕೆ ಸ್ವೀಕೃತಗೊಳಿಸಿರುತ್ತದೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಮುಳೇಶಪಟ್ಟಣದಲ್ಲಿರುವ ಕಟ್ಟಡ ಸಂಖ್ಯೆ-1-437 ರಲ್ಲಿಗೆ ಸ್ವೀಕೃತವಾಗಿರುತ್ತದೆ.
25	2020-21	ರಸ ಬಾರ್,	ಶ್ರೀ ಪುನೀತ ಕುಮಾರ್ ಶೆಟ್ಟಿ, #2-131, ಕವಕ ನಿಲಯ ವೆಂಕಟಾ ಗ್ರಾಮ, ಕುಂದಾಪುರ ತಾಲೂಕು.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕಂಬದಕೋಟೆ ಗ್ರಾಮದ ಕಟ್ಟಡ ಸಂಖ್ಯೆ:1/164 ರಲ್ಲಿಗೆ ಸ್ವೀಕೃತವಾಗಿರುತ್ತದೆ.
26	2020-21	ಗಿರಿಜಾ ಬಾರ್,	ಎಂ. ಜಿಯಾರಾಮ್ ಶೆಟ್ಟಿ, ಬಿನ್. ಸಂಜೀವ ಶೆಟ್ಟಿ, ಮೂಡಲಟ್ಟು, ಹೆಂಗದಳಿ ಗ್ರಾಮ, ಕುಂದಾಪುರ ತಾಲೂಕು.	ನ್ಯಾಯಾಲಯದ ಆದೇಶಾನುಸಾರವಾಗಿ, ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಅಮಾಸಪಟ್ಟು ಗ್ರಾಮದ ಕಟ್ಟಡ ಸಂಖ್ಯೆ:1/95 ರಲ್ಲಿಗೆ ಸ್ವೀಕೃತವಾಗಿರುತ್ತದೆ.
27	2020-21	ವೈದ್ಯನ ಬಾರ್,	ಶ್ರೀ ಅಶೋಕ, ಬಿನ್. ಕೆ ಸೀತಾರಾಮ, ಚಿಕ್ಕನಾಲ್ ರಸ್ತೆ, ಕುಂದಾಪುರ ಕಸಬಾ, ಕುಂದಾಪುರ ತಾಲೂಕು.	ಸರ್ಕಾರದ ವಿನಾಯಿಶಿಯಂತ್ರಿ, ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಮೂಲ ಗ್ರಾಮ ಪಂಚಾಯತ್ ಸ್ಥಳಕ್ಕೆ ಸ್ವೀಕೃತಗೊಳಿಸಿರುತ್ತದೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಹೊಲ್ಲೂರು ಗ್ರಾಮದ ಕಟ್ಟಡ ಸಂಖ್ಯೆ: T-II-155/A ರಲ್ಲಿಗೆ ಸ್ವೀಕೃತವಾಗಿರುತ್ತದೆ.
28	2021-22	ಪಿನ್ಸ ಬಾರ್	ಶ್ರೀ ಡೇವಿಡ್ ದಿಸೋಜ, ಬಿನ್. ವಿಲಿಯಂ ದಿಸೋಜ, ಕಾಪ್ಪ ತಾಲೂಕು.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಕುಂದಾಪುರ ತಾಲೂಕು, ಹೊಲ್ಲೂರು ಗ್ರಾಮ ಕ.ಸಂ:3-25 ಬಿ ರಲ್ಲಿಗೆ ಸ್ವೀಕೃತವಾಗಿರುತ್ತದೆ.
29	2021-22	ಹೈದರ್‌ಲಿ ಬಾರ್	ಶ್ರೀ ನಿರೂಪ್ ಎ.ಎಂ, ಬಿನ್.ಮೋಹನದಾಸ್ ಅಸೋಜಿ, ಸಿದ್ದಪ್ಪ ಗೌಡ, #94, ಸಾಗರರಸ್ತೆ, ಮಲ್ಲೇನಹಳ್ಳಿ, ಶಿವಮೊಗ್ಗ.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ತಾಲೂಕು, ಶಿವಳ್ಳಿ ಗ್ರಾಮ, ಈಶ್ವರ ನಗರ ಎಂಬಲ್ಲಿರುವ ಸರ್ವೆ ನಂ:221/5A, ಕ.ಸಂ:3-931A ರಲ್ಲಿಗೆ ಸ್ವೀಕೃತವಾಗಿರುತ್ತದೆ.
30	2021-22	ಮಧುರಾ ಬಾರ್	ಬಿ. ಗಣಪತಿ ಹೆಗ್ಡೆ, ಬಿನ್. ಲಕ್ಷ್ಮಣ ಹೆಗ್ಡೆ, ಗಾಂಧಿಮೈದಾನ, ಕಾರ್ಕಳ.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಕಾರ್ಕಳ ತಾಲೂಕು ಕಸಬಾ ಗ್ರಾಮದ ಕ.ಸಂ:5-19/1ಎ1, 5-19/1ಎ2 ರಲ್ಲಿಗೆ ಸ್ವೀಕೃತವಾಗಿರುತ್ತದೆ.
31	2021-22	ಪಿನ್ಸ ಬಾರ್,	ಶ್ರೀ ಡೇವಿಡ್ ವಿಲಿಯಂ ದಿಸೋಜ, ಬಿನ್. ವಿಲಿಯಂ ಗ್ರೆವಿಯರ್ ದಿಸೋಜ, 2-221 ಪಿನ್ಸ ಪ್ಯಾಲೆಸ್, ಪಿನ್ಸ ಪಾರ್ಕಿಂಗ್, ಅಂಪ-ಪರ್ವರ್, ಪಿಲಾರ್, ಶಿವ್, ಕಾಪ್ಪ ತಾಲೂಕು, ಉಡುಪಿ ಜಿಲ್ಲೆ.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಹೊಲ್ಲೂರು ಗ್ರಾಮದ ಕಟ್ಟಡ ಸಂಖ್ಯೆ:3-258 ರಲ್ಲಿಗೆ ಸ್ವೀಕೃತವಾಗಿರುತ್ತದೆ.
32	2022-23	ರಾಯಲ್ ಎಂಟೋಪ ಬಾರ್	ಶ್ರೀ ಉದಯ ಕುಮಾರ್ ಶೆಟ್ಟಿ, ಬಿನ್. ದಿ. ಸುಂದರ್ ಶೆಟ್ಟಿ, ಬನ್ನಂತ್ರಿ, ಉಡುಪಿ ತಾಲೂಕು.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಕುಂದಾಪುರ ತಾಲೂಕು, ಕಾವ್ಯಾಡಿ ಗ್ರಾಮ, ಕ.ಸಂ:1-36(2) ರಲ್ಲಿಗೆ ಸ್ವೀಕೃತವಾಗಿರುತ್ತದೆ.
33	2022-23	ಸಮಯ ಬಾರ್	ಶ್ರೀ ಸುರೇಶ್ ಶೆಟ್ಟಿ, ಬಿನ್. ಸೀತಾರಾಮ್ ಶೆಟ್ಟಿ, ಇನ್ಸಾ ಕಾರ್ಕಳ ತಾಲೂಕು.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಕಾರ್ಕಳ ತಾಲೂಕು, ಎರ್ಲಪಾಡಿ ಗ್ರಾಮದ ಕಾರ್ಕಳ ಕ.ಸಂ:4-348 ರಲ್ಲಿಗೆ ಸ್ವೀಕೃತವಾಗಿರುತ್ತದೆ.
34	2022-23	ಮನೋಹರ ಬಾರ್	ಶ್ರೀ ಸಕರಾಮ್ ಶೆಟ್ಟಿ, ಬಿನ್.ಶ್ಯಾಮ ಶೆಟ್ಟಿ, 9-4-42/A, ಅನುಗೃಹ ಹೌಸ್, ದೆಂದೂರುಕಟ್ಟೆ, ಮಣಿಪುರಗ್ರಾಮ, ಉಡುಪಿ ತಾಲೂಕು.	ಸರ್ಕಾರದ ವಿನಾಯಿಶಿಯಂತ್ರಿ, ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಮೂಲ ಸ್ಥಳಕ್ಕೆ ಸ್ವೀಕೃತಗೊಳಿಸಿರುತ್ತದೆ ಉಡುಪಿ ತಾಲೂಕು, ಮಣಿಪುರಗ್ರಾಮದ ಕ.ಸಂ: 3-38/A ರಲ್ಲಿಗೆ ಸ್ವೀಕೃತವಾಗಿರುತ್ತದೆ.
35	2022-23	ರಾಯಲ್ ಎಂಟೋಪ ಬಾರ್	ಶ್ರೀ ಕಾಮರಾಜ್ ಹಳ್ಳಾಡು ಅಶೋಕ ಕುಮಾರ್ ಶೆಟ್ಟಿ, ಬಿನ್. ಅಶೋಕ ಕುಮಾರ್ ಶೆಟ್ಟಿ, ಹಳ್ಳಾಡು, #1-11, ನಾಗರಾಜ್ ಮಂದಿರ್, ಮಹಾಗಣಪತಿ ದೇವಸ್ಥಾನದ ಹತ್ತಿರ, ಹಳ್ಳಾಡು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಾಡು ಗ್ರಾಮದ ಸರ್ವೆ ನಂ:53/75 ರಲ್ಲಿರುವ ಕಟ್ಟಡ ಸಂಖ್ಯೆ:1-36(2) ರಲ್ಲಿಗೆ ಸ್ವೀಕೃತವಾಗಿರುತ್ತದೆ.
36	2022-23	ವ್ಯಕ್ತ ಹೌಸ್ ಬಾರ್,	ಶ್ರೀಮತಿ ಸೌಮ್ಯ ಕೆ. ಶೆಟ್ಟಿ, ಕೊಂ. ಕರುಣಾಕರ ಶೆಟ್ಟಿ, ಕೆರೆಕೊಡ್ಡು, ಅಲೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಡ್ಡಲ್ ಗ್ರಾಮದ ಹಾಲ್ಕಲ್ ಎಂಬಲ್ಲಿರುವ ಸರ್ವೆ ನಂ:289/16 ರಲ್ಲಿನ ಕಟ್ಟಡ ಸಂಖ್ಯೆ:3/21G ರಲ್ಲಿಗೆ ಸ್ವೀಕೃತವಾಗಿರುತ್ತದೆ.
37	2022-23	ಶಿಕಲ್ ಬಾರ್,	ಶ್ರೀ ಅಶೋಕ ಕುಮಾರ್ ಶೆಟ್ಟಿ, ಬಿನ್. ಎಸ್. ನಾಗಪ್ಪ ಶೆಟ್ಟಿ, "ಸೀತಾ ಸದನ್", 202, ಬಿಡ್ಲೂಕಟ್ಟೆ, ಹಾರ್ದಳ್ಳಿ-ಮಂಡ್ಲಿ, ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ.	ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡ್ಲಿ, ಗ್ರಾಮದ ಬಿಡ್ಲೂಕಟ್ಟೆಯಲ್ಲಿರುವ ಸರ್ವೆ ನಂ:139/28 1AP ರಲ್ಲಿರುವ ಕಟ್ಟಡ ಸಂಖ್ಯೆ:III-202/A ರಲ್ಲಿಗೆ ಸ್ವೀಕೃತವಾಗಿರುತ್ತದೆ.
38	2022-23	ಪೂಜಾ ಬಾರ್.	ಶ್ರೀ ಪ್ರೀತಮ್ ಶೆಟ್ಟಿ, ಬಿನ್. ದಿ. ಮಂಜಯ್ಯ ಶೆಟ್ಟಿ, ನಂ 1-19, ಹೆಂಡೆಟ್ಟು, ನಾಳಕಂಬಿ, ಚಿತ್ತೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.	ಸರ್ಕಾರದ ವಿನಾಯಿಶಿಯಂತ್ರಿ, ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಮೂಲ ಸ್ಥಳಕ್ಕೆ ಸ್ವೀಕೃತಗೊಳಿಸಿರುತ್ತದೆ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಕಟ್ಟಡ ಸಂ: III-12 ರಲ್ಲಿಗೆ ಸ್ವೀಕೃತವಾಗಿರುತ್ತದೆ.
39	2022-23	ಪಲ್ಲವಿ ಬಾರ್,	ಶ್ರೀಮತಿ ಸರೋಜ ಎಸ್. ಶೆಟ್ಟಿ, ಕೊಂ. ದಿ. ಸುರೇಂದ್ರ ಶೆಟ್ಟಿ, ಶಿವಮಂಗಲ, ಮೈನ್ ರೋಡ್, ಸಿದ್ಧಾಪುರ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.	ಸರ್ಕಾರದ ವಿನಾಯಿಶಿಯಂತ್ರಿ, ಸನ್ನದನ್ನು ವ್ಯಾವಹಾರಿಕ ಹಿತದೃಷ್ಟಿಯಿಂದ ಮೂಲ ಸ್ಥಳಕ್ಕೆ ಸ್ವೀಕೃತಗೊಳಿಸಿರುತ್ತದೆ ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ಕಟ್ಟಡ ಸಂ:1-196, 1-196A ರಲ್ಲಿಗೆ ಸ್ವೀಕೃತವಾಗಿರುತ್ತದೆ.